

ಬೋನಸು ಸಂದಾಯ ಅಧಿನಿಯಮ, 1965

(1965ರ ಅಧಿನಿಯಮ ಸಂಖ್ಯೆ 21)

[25ನೇ ಸೆಪ್ಟೆಂಬರ್, 1965]

ಲಾಭಗಳ ಆಧಾರದ ಮೇಲೆ ಅಥವಾ ಉತ್ಪಾದನೆ ಅಥವಾ ಉತ್ಪಾದಕತೆಯ ಆಧಾರದ ಮೇಲೆ ಕೆಲವು ಕಾರ್ಯಸಂಸ್ಥೆಗಳಲ್ಲಿ ನಿಯೋಜಿತರಾಗಿರುವ ವ್ಯಕ್ತಿಗಳಿಗೆ ಬೋನಸ್‌ನ ಸಂದಾಯಕ್ಕಾಗಿ ಮತ್ತು ಅದಕ್ಕೆ ಸಂಬಂಧಪಟ್ಟ ವಿಷಯಗಳಿಗಾಗಿ ಉಪಬಂಧಿಸುವ ಅಧಿನಿಯಮ. ಇದು ಭಾರತ ಗಣರಾಜ್ಯದ ಹದಿನಾರನೇ ವರ್ಷದಲ್ಲಿ ಸಂಸತ್ತಿನಿಂದ ಈ ಕೆಳಕಂಡಂತೆ ಅಧಿನಿಯಮಿತವಾಗತಕ್ಕದ್ದು:-

1. ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಅನ್ವಯ :- (1) ಈ ಅಧಿನಿಯಮವನ್ನು ಬೋನಸು ಸಂದಾಯ ಅಧಿನಿಯಮ, 1965 ಎಂದು ಕರೆಯತಕ್ಕದ್ದು.

(2) ಇದು ಇಡೀ ಭಾರತಕ್ಕೆ ವ್ಯಾಪ್ತವಾಗುತ್ತದೆ.

(3) ಈ ಅಧಿನಿಯಮದಲ್ಲಿ ಅನ್ಯಥಾ ಉಪಬಂಧಿಸಿದ್ದಂತೆ ಹೊರತು, ಇದು -

(ಎ) ಪ್ರತಿಯೊಂದು ಕಾರ್ಖಾನೆ; ಮತ್ತು

(ಬಿ) ಲೆಕ್ಕದ ವರ್ಷದಲ್ಲಿ ಯಾವುದೇ ದಿವಸದಂದು ಇಪ್ಪತ್ತು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ನಿಯೋಜಿಸಿಕೊಂಡಿರುವಂಥ ಪ್ರತಿಯೊಂದು ಇತರ ಕಾರ್ಯ ಸಂಸ್ಥೆಗೆ

- ಅನ್ವಯವಾಗತಕ್ಕದ್ದು:

ಪರಂತು, ಸಮುಚಿತ ಸರ್ಕಾರವು, ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ ಹಾಗೆ ಮಾಡಲು ಅದರ ಉದ್ದೇಶದ ಎರಡು ತಿಂಗಳುಗಳಿಗಿಂತ ಕಡಿಮೆ ಇಲ್ಲದ ನೋಟೀಸನ್ನು ಕೊಟ್ಟು ತರುವಾಯ ಆ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಲೆಕ್ಕದ ವರ್ಷದಿಂದ ಜಾರಿಗೆ ಬರುವಂತೆ ಈ ಅಧಿನಿಯಮದ ಉಪಬಂಧಗಳನ್ನು ಆ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂತೆ ಇಪ್ಪತ್ತಕ್ಕೆ ಕಡಿಮೆ ಇಲ್ಲದಷ್ಟು ಸಂಖ್ಯೆಯ ವ್ಯಕ್ತಿಗಳನ್ನು ನಿಯೋಜಿಸಿಕೊಂಡಿರುವ ಹಾಗೂ ಕಾರ್ಖಾನೆಗಳ ಅಧಿನಿಯಮ, 1948 (1948ರ 63)ರ 2ನೇ ಪ್ರಕರಣದ (ಎಂ)ಖಂಡದ (ii)ನೇ ಉಪಖಂಡದ ಅರ್ಥವ್ಯಾಪ್ತಿಯೊಳಗೆ ಕಾರ್ಖಾನೆಯಾಗಿರುವ ಕಾರ್ಯಸಂಸ್ಥೆಯನ್ನು ಒಳಗೊಂಡು ಯಾವುದೇ ಕಾರ್ಯಸಂಸ್ಥೆ ಅಥವಾ ಕಾರ್ಯಸಂಸ್ಥೆಗಳ ವರ್ಗಕ್ಕೆ ಅನ್ವಯಿಸಬಹುದು; ಆದಾಗ್ಯೂ ಹಾಗೆ ನಿರ್ದಿಷ್ಟಪಡಿಸಿರುವ ವ್ಯಕ್ತಿಗಳ ಸಂಖ್ಯೆಯು ಯಾವುದೇ ಸಂದರ್ಭದಲ್ಲಿ ಹತ್ತಕ್ಕಿಂತ ಕಡಿಮೆಯಾಗಿರತಕ್ಕದ್ದಲ್ಲ.

(4) ಈ ಅಧಿನಿಯಮದಲ್ಲಿ ಅನ್ಯಥಾ ಉಪಬಂಧಿಸಿದ್ದಂತೆ ಹೊರತು, ಈ ಅಧಿನಿಯಮದ ಉಪಬಂಧಗಳು, ಈ ಅಧಿನಿಯಮವು ಅನ್ವಯವಾಗುವಂಥ ಕಾರ್ಖಾನೆ ಅಥವಾ ಇತರ ಕಾರ್ಯ ಸಂಸ್ಥೆಗೆ ಸಂಬಂಧಪಟ್ಟಂತೆ 1964ನೇ ವರ್ಷದಲ್ಲಿ ಯಾವುದೇ ದಿವಸದಂದು ಪ್ರಾರಂಭವಾಗುವ ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಮತ್ತು ತರುವಾಯದ ಪ್ರತಿಯೊಂದು ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿಯಾಗಿರತಕ್ಕದ್ದು:

ಪರಂತು, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂಬಂಧಪಟ್ಟಂತೆ 1964ನೇ ವರ್ಷದಲ್ಲಿ ಯಾವುದೇ ದಿವಸದಂದು ಪ್ರಾರಂಭವಾಗುವ ಲೆಕ್ಕದ ವರ್ಷಕ್ಕೆ ಮತ್ತು ತರುವಾಯದ ಪ್ರತಿಯೊಂದು ಲೆಕ್ಕದ ವರ್ಷಕ್ಕೆ ಮಾಡಿದ ಉಲ್ಲೇಖಗಳನ್ನು, 1968ನೇ ವರ್ಷದಲ್ಲಿ ಯಾವುದೇ ದಿವಸದಂದು ಪ್ರಾರಂಭವಾಗುವ ಲೆಕ್ಕದ ವರ್ಷ ಮತ್ತು ತರುವಾಯದ ಪ್ರತಿಯೊಂದು ಲೆಕ್ಕದ ವರ್ಷಕ್ಕೆ ಮಾಡಿದ ಉಲ್ಲೇಖವೆಂದು ಅರ್ಥೈಸತಕ್ಕದ್ದು:

ಮತ್ತೂ ಪರಂತು, ಈ ಅಧಿನಿಯಮದ ಉಪಬಂಧಗಳನ್ನು, (3)ನೇ ಉಪಪ್ರಕರಣದ ಪರಂತುಕದ ಮೇರೆಗೆ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಯಾವುದೇ ಕಾರ್ಯಸಂಸ್ಥೆ ಅಥವಾ ಕಾರ್ಯಸಂಸ್ಥೆಗಳ ವರ್ಗಕ್ಕೆ ಅನ್ವಯಮಾಡಿರುವಾಗ, 1964ನೇ ವರ್ಷದಲ್ಲಿ ಯಾವುದೇ ದಿವಸದಂದು ಪ್ರಾರಂಭವಾಗುವ ಲೆಕ್ಕದ ವರ್ಷಕ್ಕೆ ಮತ್ತು ತರುವಾಯದ ಪ್ರತಿಯೊಂದು ಲೆಕ್ಕದ ವರ್ಷಕ್ಕೆ ಮಾಡಿದ ಉಲ್ಲೇಖವನ್ನು ಅಥವಾ ಸಂದರ್ಭಾನುಸಾರ 1968ನೇ ವರ್ಷದಲ್ಲಿ ಯಾವುದೇ ದಿವಸದಂದು ಪ್ರಾರಂಭವಾಗುವ ಲೆಕ್ಕದ ವರ್ಷಕ್ಕೆ ಅಥವಾ ತರುವಾಯದ ಪ್ರತಿಯೊಂದು ಲೆಕ್ಕದ ವರ್ಷಕ್ಕೆ ಮಾಡಿದ ಉಲ್ಲೇಖವನ್ನು ಅಂಥ ಕಾರ್ಯಸಂಸ್ಥೆ ಅಥವಾ ಕಾರ್ಯಸಂಸ್ಥೆಗಳ ವರ್ಗಕ್ಕೆ ಸಂಬಂಧಪಟ್ಟಂತೆ ಅಂಥ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಲೆಕ್ಕದ ವರ್ಷಕ್ಕೆ ಮತ್ತು ತರುವಾಯದ ಪ್ರತಿಯೊಂದು ಲೆಕ್ಕದ ವರ್ಷಕ್ಕೆ ಮಾಡಿದ ಉಲ್ಲೇಖವೆಂದು ಅರ್ಥೈಸತಕ್ಕದ್ದು.

(5) ಈ ಅಧಿನಿಯಮವು, ಅನ್ವಯವಾಗುವಂಥ ಕಾರ್ಯಸಂಸ್ಥೆಯು ಅದರಲ್ಲಿ ನಿಯೋಜಿತರಾದ ವ್ಯಕ್ತಿಗಳ ಸಂಖ್ಯೆಯು ಇಪ್ಪತ್ತಕ್ಕಿಂತ ಅಥವಾ ಸಂದರ್ಭಾನುಸಾರ (3)ನೇ ಉಪಪ್ರಕರಣದ ಪರಂತುಕದ ಮೇರೆಗೆ ಹೊರಡಿಸಿದ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಸಂಖ್ಯೆಗಿಂತ ಕಡಿಮೆ ಇದ್ದಾಗ್ಯೂ ಈ ಅಧಿನಿಯಮಕ್ಕೆ ಒಳಪಟ್ಟಿರುವುದು ಮುಂದುವರೆಯತಕ್ಕದ್ದು.

2. ಪರಿಭಾಷೆಗಳು:- ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

(1) “ಲೆಕ್ಕದ ವರ್ಷ” ಎಂದರೆ -

(i) ಒಂದು ನಿಗಮಕ್ಕೆ ಸಂಬಂಧಪಟ್ಟಂತೆ ಆ ನಿಗಮದ ಪುಸ್ತಕಗಳು ಮತ್ತು ಲೆಕ್ಕಪತ್ರಗಳನ್ನು ಮುಕ್ತಾಯಮಾಡಬೇಕಾದ ಮತ್ತು ಸರಿದೂಗಿಸಬೇಕಾದಂಥ ದಿವಸದಂದು ಕೊನೆಗೊಳ್ಳುವ ವರ್ಷ;

(ii) ಒಂದು ಕಂಪನಿಗೆ ಸಂಬಂಧಪಟ್ಟಂತೆ ಯಾವ ಅವಧಿಗೆ ಸಂಬಂಧಿಸಿದಂತೆ, ಆ ಅವಧಿಯು ವರ್ಷವೇ ಆಗಿರಲಿ ಅಥವಾ ಅಗಿಲ್ಲದಿರಲಿ, ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅದರ ಮುಂದೆ ಇಟ್ಟು ಆ ಕಂಪನಿಯ ಯಾವುದೇ ಲಾಭ ಮತ್ತು ನಷ್ಟದ ಲೆಕ್ಕವನ್ನು ಸಿದ್ಧಪಡಿಸಲಾಗಿದೆಯೋ ಆ ಅವಧಿ;

(iii) ಯಾವುದೇ ಇತರ ಸಂದರ್ಭದಲ್ಲಿ -

(ಎ) ಏಪ್ರಿಲ್ ಒಂದನೇ ದಿವಸದಂದು ಪ್ರಾರಂಭವಾಗುವ ವರ್ಷ; ಅಥವಾ

(ಬಿ) ಕಾರ್ಯಸಂಸ್ಥೆಯ ನಿಯೋಜಕನು ಇಟ್ಟುಕೊಂಡುಬಂದ ಅದರ ಲೆಕ್ಕಪತ್ರಗಳನ್ನು ಮಾರ್ಚ್ 31ನೇ ದಿವಸವನ್ನು ಹೊರತುಪಡಿಸಿ ಯಾವುದೇ ಇತರ ದಿವಸದಂದು ಮುಕ್ತಾಯಗೊಳಿಸಿದ್ದರೆ ಮತ್ತು ಸರಿದೂಗಿಸಿದ್ದರೆ, ಆಗ ನಿಯೋಜಕನ ಇಚ್ಛಾನುಸಾರ ಯಾವ ದಿವಸದಂದು ಅದರ ಲೆಕ್ಕಪತ್ರಗಳನ್ನು ಹಾಗೆ ಮುಕ್ತಾಯಗೊಳಿಸಲಾಗಿದೆಯೋ ಮತ್ತು ಸರಿದೂಗಿಸಲಾಗಿದೆಯೋ ಆ ದಿವಸದಂದು ಕೊನೆಗೊಳ್ಳುವ ವರ್ಷ:

ಪರಂತು, ಈ ಖಂಡದ (ಬಿ) ಪ್ರಾರಂಭದ ಮೇರೆಗೆ ನಿಯೋಜಕನು ಒಮ್ಮೆ ಚಲಾಯಿಸಿದ ಆಯ್ಕೆಯನ್ನು ನಿಯಮಿಸಿದ ಪ್ರಾಧಿಕಾರಿಯ ಬರಹದಲ್ಲಿನ ಪೂರ್ವಾನುಮತಿಯೊಂದಿಗೆ ಮತ್ತು ಆ ಪ್ರಾಧಿಕಾರಿಯು ಸೂಕ್ತವೆಂದು ಯೋಚಿಸುವಂಥ ಷರತ್ತುಗಳ ಮೇಲೆ ಅಲ್ಲದೆ ಪುನಃ ಚಲಾಯಿಸತಕ್ಕದಲ್ಲ.

(2) “ಕೃಷಿ ಆದಾಯ”ವು ಆದಾಯ ತೆರಿಗೆ ಅಧಿನಿಯಮದಲ್ಲಿ ಇರುವಂಥದೇ ಅರ್ಥವನ್ನು ಹೊಂದಿರತಕ್ಕದು;

(3) “ಕೃಷಿ ಆದಾಯ ತೆರಿಗೆ ಕಾನೂನು” ಎಂದರೆ ಕೃಷಿ ಆದಾಯದ ಮೇಲೆ ತೆರಿಗೆಯನ್ನು ವಿಧಿಸುವುದಕ್ಕೆ ಸಂಬಂಧಪಟ್ಟ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನು;

(4) “ಹಂಚಿಬಹುದಾದ ಹೆಚ್ಚುವರಿ” ಎಂದರೆ -

(ಎ) ಆದಾಯ ತೆರಿಗೆ ಅಧಿನಿಯಮದ 194ನೇ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ಅದರ ಲಾಭಗಳಿಂದ ಸಂದಾಯ ಮಾಡಬೇಕಾದ ಲಾಭಾಂಶಗಳನ್ನು ಭಾರತದೊಳಗೆ ಘೋಷಿಸುವುದಕ್ಕಾಗಿ ಮತ್ತು ಸಂದಾಯ ಮಾಡುವುದಕ್ಕಾಗಿ ಆ ಅಧಿನಿಯಮದ ಮೇರೆಗೆ ನಿಯಮಿಸಿದ ವ್ಯವಸ್ಥೆಗಳನ್ನು ಮಾಡಿಲ್ಲದೆ ಇರುವಂಥ ಕಂಪನಿಯಾಗಿರುವ (ಬ್ಯಾಂಕಿಂಗ್ ಕಂಪನಿಯನ್ನು ಹೊರತುಪಡಿಸಿ) ನಿಯೋಜಕನಿಗೆ ಸಂಬಂಧಪಟ್ಟಂತೆ, ಒಂದು ಲೆಕ್ಕದ ವರ್ಷದಲ್ಲಿ ಲಭ್ಯವಿರುವ ಹೆಚ್ಚುವರಿಯ ಶೇಕಡಾ ಅರವತ್ತೇಳರಷ್ಟು.

(ಬಿ) ಯಾವುದೇ ಇತರ ಸಂದರ್ಭದಲ್ಲಿ ಅಂಥ ಲಭ್ಯವಿರುವ ಹೆಚ್ಚುವರಿಯ ಶೇಕಡಾ ಅರವತ್ತರಷ್ಟು;

(5) “ಸಮುಚಿತ ಸರ್ಕಾರ” ಎಂದರೆ -

(i) ಯಾವ ಕಾರ್ಯಸಂಸ್ಥೆಗೆ ಸಂಬಂಧಿಸಿದಂತೆ ಕೈಗಾರಿಕಾ ವಿವಾದ ಅಧಿನಿಯಮ, 1947 (1947ರ 14)ರ ಮೇರೆಗೆ ಕೇಂದ್ರ ಸರ್ಕಾರವು, ಸಮುಚಿತ ಸರ್ಕಾರವಾಗಿರುವುದೋ ಆ ಕಾರ್ಯಸಂಸ್ಥೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ;

(ii) ಯಾವುದೇ ಇತರ ಕಾರ್ಯಸಂಸ್ಥೆಗೆ ಸಂಬಂಧಪಟ್ಟಂತೆ ಯಾವ ರಾಜ್ಯದಲ್ಲಿ ಆ ಇತರ ಕಾರ್ಯಸಂಸ್ಥೆಯು ಇರುವುದೋ ಆ ರಾಜ್ಯದ ಸರ್ಕಾರ;

(6) “ಲಭ್ಯವಿರುವ ಹೆಚ್ಚುವರಿ” ಎಂದರೆ 5ನೇ ಪ್ರಕರಣದ ಮೇರೆಗೆ ಲೆಕ್ಕ ಹಾಕಿದ ಲಭ್ಯವಿರುವ ಹೆಚ್ಚುವರಿ;

(7) “ಐತೀರ್ಪು” ಎಂದರೆ ಯಾವುದೇ ಕೈಗಾರಿಕಾ ವಿವಾದ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯ ಬಗ್ಗೆ ಯಾವುದೇ ಕಾರ್ಮಿಕ ನ್ಯಾಯಾಲಯ, ಕೈಗಾರಿಕಾ ನ್ಯಾಯಾಧಿಕರಣ ಅಥವಾ ಕೈಗಾರಿಕಾ ವಿವಾದಗಳ ಅಧಿನಿಯಮ, 1947 (1947ರ 14)ರ ಮೇರೆಗೆ ರಚಿಸಲಾದ ರಾಷ್ಟ್ರೀಯ ನ್ಯಾಯಾಧಿಕರಣ ಅಥವಾ ರಾಜ್ಯದಲ್ಲಿ ಜಾರಿಯಲ್ಲಿರುವ ಕೈಗಾರಿಕಾ ವಿವಾದಗಳ ತನಿಖೆ ಮತ್ತು ಇತ್ಯರ್ಥಕ್ಕೆ ಸಂಬಂಧಿಸಿದ ಯಾವುದೇ ಸಂವಾದಿ ಕಾನೂನಿನ ಮೇರೆಗೆ ರಚಿಸಲಾದ ಯಾವುದೇ ಇತರ ಪ್ರಾಧಿಕಾರದ ಮಧ್ಯಕಾಲೀನ ಅಥವಾ ಅಂತಿಮ ನಿರ್ಧಾರ ಮತ್ತು ಅದು ಆ ಅಧಿನಿಯಮದ 10ಎ ಪ್ರಕರಣದ ಅಥವಾ ಆ ಕಾನೂನಿನ ಮೇರೆಗೆ ಮಾಡಲಾದ ಮಧ್ಯಸ್ಥ ಐತೀರ್ಪನ್ನು ಒಳಗೊಳ್ಳುತ್ತದೆ;

(8) “ಬ್ಯಾಂಕಿಂಗ್ ಕಂಪನಿ” ಎಂದರೆ ಬ್ಯಾಂಕಿಂಗ್ ಕಂಪನಿಗಳ ಅಧಿನಿಯಮ, 1949 (1949ರ 10)ರ 5ನೇ ಪ್ರಕರಣದಲ್ಲಿ ಪರಿಭಾಷಿಸಿರುವಂಥ ಬ್ಯಾಂಕಿಂಗ್ ಕಂಪನಿ ಮತ್ತು ಅದು ಭಾರತದ ಸ್ಟೇಟ್ ಬ್ಯಾಂಕ್, ಭಾರತದ ಸ್ಟೇಟ್ ಬ್ಯಾಂಕ್ (ಸಹಾಯಕ ಬ್ಯಾಂಕುಗಳ) ಅಧಿನಿಯಮ, 1959 (1959ರ 38)ರಲ್ಲಿ ಪರಿಭಾಷಿಸಿರುವಂಥ ಯಾವುದೇ ಸಹಾಯಕ ಬ್ಯಾಂಕ್, ಬ್ಯಾಂಕಿಂಗ್ ಕಂಪನಿಗಳ (ಉದ್ಯಮಗಳ ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1970 (1970ರ 5)ರ ಮೊದಲನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಸಂವಾದಿ ಹೊಸ ಬ್ಯಾಂಕು, ಬ್ಯಾಂಕಿಂಗ್ ಕಂಪನಿಗಳ (ಉದ್ಯಮಗಳ ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1980 (1980ರ 40)ರ 3ನೇ ಪ್ರಕರಣದ ಮೇರೆಗೆ ರಚಿಸಲಾದ ಯಾವುದೇ ಸಂವಾದಿ ಹೊಸ ಬ್ಯಾಂಕು, ಭಾರತ ರಿಪಾರ್ಟ್ ಬ್ಯಾಂಕ್ ಅಧಿನಿಯಮ, 1934 (1934ರ 2)ರ 2ನೇ ಪ್ರಕರಣದ (ಬಿ ii) ಖಂಡದಲ್ಲಿ ಪರಿಭಾಷಿಸಿರುವಂಥ ಯಾವುದೇ ಸಹಕಾರಿ ಬ್ಯಾಂಕು ಮತ್ತು ಕೇಂದ್ರ ಸರ್ಕಾರವು ಈ ಬಗ್ಗೆ ಅಧಿಸೂಚಿಸಬಹುದಾದಂಥ ಯಾವುದೇ ಇತರ ಬ್ಯಾಂಕಿಂಗ್ ಸಂಸ್ಥೆಯನ್ನು ಒಳಗೊಳ್ಳುತ್ತದೆ;

(9) “ಕಂಪನಿ” ಎಂದರೆ, ಕಂಪನಿಗಳ ಅಧಿನಿಯಮ, 1956 (1956ರ 1)ರ 3ನೇ ಪ್ರಕರಣದಲ್ಲಿ ಪರಿಭಾಷಿಸಿದಂತೆ ಯಾವುದೇ ಕಂಪನಿ ಮತ್ತು ಅದು ಆ ಅಧಿನಿಯಮದ 591ನೇ ಪ್ರಕರಣದ ಅರ್ಥವ್ಯಾಪ್ತಿಯೊಳಗೆ ವಿದೇಶೀ ಕಂಪನಿಯನ್ನು ಒಳಗೊಳ್ಳುತ್ತದೆ;

(10) “ಸಹಕಾರಿ ಸಂಘ” ಎಂದರೆ ಸಹಕಾರಿ ಸಂಘಗಳ ಅಧಿನಿಯಮ, 1912 (1912ರ 2) ಅಥವಾ ಸಹಕಾರಿ ಸಂಘಗಳಿಗೆ ಸಂಬಂಧಿಸಿದಂತೆ ಯಾವುದೇ ರಾಜ್ಯದಲ್ಲಿ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಮೇರೆಗೆ ನೋಂದಾಯಿಸಲಾದ ಅಥವಾ ನೋಂದಾಯಿಸಲಾಗಿದೆಯೆಂದು ಭಾವಿಸಲಾದ ಸಂಘ;

(11) “ನಿಗಮ” ಎಂದರೆ ಯಾವುದೇ ಕೇಂದ್ರ, ಪ್ರಾಂತೀಯ ಅಥವಾ ರಾಜ್ಯ ಅಧಿನಿಯಮದ ಮೇರೆಗೆ ಅಥವಾ ಅದರ ಮೂಲಕ ಸ್ಥಾಪಿಸಲಾದ ನಿಗಮಿತ ನಿಕಾಯ, ಆದರೆ ಅದು ಕಂಪನಿ ಅಥವಾ ಸಹಕಾರಿ ಸಂಘವನ್ನು ಒಳಗೊಳ್ಳುವುದಿಲ್ಲ;

(12) “ನೇರ ತೆರಿಗೆ” ಎಂದರೆ -

- (ಎ) (i) ಆದಾಯ ತೆರಿಗೆ ಅಧಿನಿಯಮ;
- (ii) ಅಧಿಲಾಭ ತೆರಿಗೆ ಅಧಿನಿಯಮ, 1963
- (iii) ಕಂಪನಿಗಳ (ಲಾಭಗಳ) ಅತಿಕರ ಅಧಿನಿಯಮ, 1964
- (iv) ಕೃಷಿ ಆದಾಯ ತೆರಿಗೆ ಕಾನೂನು

- ಇವುಗಳ ಮೇರೆಗೆ ವಿಧಿಸಬಹುದಾದ ಯಾವುದೇ ತೆರಿಗೆ, ಮತ್ತು

(ಬಿ) ತೆರಿಗೆಯ ಸ್ವರೂಪ ಅಥವಾ ಭಾರವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ ಈ ಅಧಿನಿಯಮದ ಉದ್ದೇಶಗಳಿಗಾಗಿ ನೇರ ತೆರಿಗೆಯಾಗಿರುವುದಾಗಿ ಘೋಷಿಸಬಹುದಾದಂಥ ಯಾವುದೇ ಇತರ ತೆರಿಗೆ;

(13) “ನೌಕರ” ಎಂದರೆ ನಿಯೋಜನೆಯ ನಿಬಂಧನೆಗಳು ವ್ಯಕ್ತವಾಗಿರಲಿ ಅಥವಾ ಇಂಗಿತವಾಗಿರಲಿ, ಕೂಲಿಗಾಗಿ ಅಥವಾ ಪ್ರತಿಫಲಕ್ಕಾಗಿ ಯಾವುದೇ ಕೈಗಾರಿಕೆಯಲ್ಲಿ ಯಾವುದೇ ಕುಶಲ ಅಥವಾ ಅಕುಶಲ, ದೈಹಿಕ, ಮೇಲ್ವಿಚಾರಕ, ವ್ಯವಸ್ಥಾಪನೆಯ, ಆಡಳಿತಾತ್ಮಕ, ತಾಂತ್ರಿಕ ಅಥವಾ ಲಿಪಿಕ ಕೆಲಸವನ್ನು ಮಾಡಲು ತಿಂಗಳಿಗೆ ಮೂರು ಸಾವಿರದ ಐದುನೂರು ರೂಪಾಯಿಗಳಿಗೆ ಮೀರದ ಸಂಬಳ ಅಥವಾ ಮಜೂರಿಯ ಮೇಲೆ ನಿಯೋಜಿತನಾದ (ಉಮೇದುವಾರನನ್ನು ಹೊರತುಪಡಿಸಿ) ಯಾವನೇ ವ್ಯಕ್ತಿ;

(14) “ನಿಯೋಜಕ” ಎಂಬುದರಲ್ಲಿ -

(i) ಕಾರ್ಖಾನೆಯಾಗಿರುವಂಥ ಕಾರ್ಯಸಂಸ್ಥೆಗೆ ಸಂಬಂಧಿಸಿದಂತೆ ಅಂಥ ಒಡೆಯ ಅಥವಾ ಅಧಿಭೋಗದಾರನ ಏಜೆಂಟನನ್ನೂ ಒಳಗೊಂಡು ಕಾರ್ಖಾನೆಯ ಒಡೆಯ ಅಥವಾ ಅಧಿಭೋಗದಾರ, ಮೃತ ಒಡೆಯನ ಅಥವಾ ಅಧಿಭೋಗದಾರನ ಕಾನೂನು ಸಮ್ಮತ ಪ್ರತಿನಿಧಿ ಮತ್ತು ಕಾರ್ಖಾನೆಗಳ ಅಧಿನಿಯಮ, 1948(1948ರ 63)ರ 7ನೇ ಪ್ರಕರಣದ (1)ನೇ ಉಪಪ್ರಕರಣದ (ಇ) ಖಂಡದ ಮೇರೆಗೆ ಯಾವನೇ ವ್ಯಕ್ತಿಯನ್ನು ಕಾರ್ಖಾನೆಯ ವ್ಯವಸ್ಥಾಪಕನೆಂದು ಹೆಸರಿಸಿದ್ದರೆ, ಹಾಗೆ ಹೆಸರಿಸಲಾದ ವ್ಯಕ್ತಿ; ಮತ್ತು

(ii) ಯಾವುದೇ ಇತರ ಕಾರ್ಯಸಂಸ್ಥೆಗೆ ಸಂಬಂಧಿಸಿದಂತೆ, ಕಾರ್ಯ ಸಂಸ್ಥೆಯ ವ್ಯವಹಾರಗಳ ಮೇಲೆ ಅಂತಿಮ ನಿಯಂತ್ರಣ ಹೊಂದಿರುವಂಥ ವ್ಯಕ್ತಿ ಅಥವಾ ಪ್ರಾಧಿಕಾರ ಮತ್ತು ಸದರಿ ವ್ಯವಹಾರಗಳನ್ನು ವ್ಯವಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ, ವ್ಯವಸ್ಥಾಪಕ ಏಜೆಂಟ್‌ನಿಗೆ ವಹಿಸಿಕೊಡಲಾಗಿರುವಲ್ಲಿ, ಅಂಥ ವ್ಯವಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಅಥವಾ ವ್ಯವಸ್ಥಾಪಕ ಏಜೆಂಟ್ - ಇವರು ಒಳಗೊಳ್ಳುತ್ತಾರೆ;

(15) “ಖಾಸಗಿ ವಲಯದಲ್ಲಿನ ಕಾರ್ಯಸಂಸ್ಥೆ” ಎಂದರೆ ಸರ್ಕಾರಿ ವಲಯದಲ್ಲಿನ ಕಾರ್ಯಸಂಸ್ಥೆಯನ್ನು ಹೊರತುಪಡಿಸಿ ಇತರ ಯಾವುದೇ ಕಾರ್ಯಸಂಸ್ಥೆ;

(16) “ಸರ್ಕಾರಿ ವಲಯದಲ್ಲಿನ ಕಾರ್ಯಸಂಸ್ಥೆ” ಎಂದರೆ, -

(ಎ) ಕಂಪನಿಗಳ ಅಧಿನಿಯಮ, 1956 (1956ರ 1)ರ 617ನೇ ಪ್ರಕರಣದಲ್ಲಿ ಪರಿಭಾಷಿಸಿದಂತೆ ಸರ್ಕಾರಿ ಕಂಪನಿಯು;

(ಬಿ) ಯಾವ ನಿಗಮದ ಬಂಡವಾಳದಲ್ಲಿ -

(i) ಸರ್ಕಾರ; ಅಥವಾ

(ii) ಭಾರತದ ರಿಸರ್ವ್ ಬ್ಯಾಂಕು; ಅಥವಾ

(iii) ಸರ್ಕಾರ ಅಥವಾ ಭಾರತದ ರಿಸರ್ವ್ ಬ್ಯಾಂಕ್ ಒಡೆತನದಲ್ಲಿರುವ ನಿಗಮವು (ಒಂಟಿಯಾಗಿ ಅಥವಾ ಒಟ್ಟಿಗೆಯಾಗಿ) ಶೇಕಡಾ ನಲವತ್ತರಷ್ಟಕ್ಕಿಂತ ಕಡಿಮೆ ಬಂಡವಾಳವನ್ನು ಹೊಂದಿರುವುದೋ ಆ ನಿಗಮದ

- ಒಡೆತನದಲ್ಲಿರುವ, ನಿಯಂತ್ರಣದಲ್ಲಿರುವ ಅಥವಾ ವ್ಯವಸ್ಥೆಗೊಳಪಟ್ಟ ಕಾರ್ಯಸಂಸ್ಥೆ;

(17) “ಕಾರ್ಖಾನೆ” ಎಂಬುದು ಕಾರ್ಖಾನೆಗಳ ಅಧಿನಿಯಮ, 1948 (1948ರ 63)ರ 2ನೇ ಪ್ರಕರಣದ (ಎಂ) ಖಂಡದಲ್ಲಿ ಅದಕ್ಕಿರುವ ಅರ್ಥವನ್ನೇ ಹೊಂದಿರತಕ್ಕದ್ದು;

(18) “ಒಟ್ಟು ಲಾಭಗಳು” ಎಂದರೆ 4ನೇ ಪ್ರಕರಣದ ಮೇರೆಗೆ ಲೆಕ್ಕಹಾಕಲಾದ ಒಟ್ಟು ಲಾಭಗಳು;

(19) “ಆದಾಯ ತೆರಿಗೆ ಅಧಿನಿಯಮ” ಎಂದರೆ ಆದಾಯ ತೆರಿಗೆ ಅಧಿನಿಯಮ, 1961 (1961ರ 43);

(20) “ನಿಯಮಿಸಲಾದುದು” ಎಂದರೆ ಈ ಅಧಿನಿಯಮದ ಮೇರೆಗೆ ರಚಿಸಲಾದ ನಿಯಮಗಳ ಮೂಲಕ ನಿಯಮಿಸಲಾದುದು;

(21) “ಸಂಬಳ ಅಥವಾ ಮಜೂರಿ” ಎಂದರೆ ವ್ಯಕ್ತವಾಗಿ ಅಥವಾ ಇಂಗಿತವಾಗಿ ನಿಯೋಜನೆಯ ನಿಬಂಧನೆಗಳನ್ನು ಪಾಲಿಸಿದ್ದರೆ ನೌಕರನ ನಿಯೋಜನೆಯ ಅಥವಾ ಅಂಥ ನಿಯೋಜನೆಯಲ್ಲಿ ಮಾಡಿದ ಕೆಲಸಕ್ಕೆ ಸಂಬಂಧಿಸಿದಂತೆ ನೌಕರನಿಗೆ ಸಂದಾಯ ಮಾಡಬೇಕಾದ ಹಣದ ರೂಪದಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುವ (ಹೆಚ್ಚಿನ ವೇಳೆಯ ಕೆಲಸಕ್ಕೆ ಸಂಬಂಧಪಟ್ಟ ಪರಿಶ್ರಮ ಧನವನ್ನು ಹೊರತುಪಡಿಸಿ) ಎಲ್ಲಾ ಪರಿಶ್ರಮಧನ ಮತ್ತು ಅದು ತುಟ್ಟಿ ಭತ್ಯೆಯನ್ನು (ಎಂದರೆ ಯಾವುದೇ ಹೆಸರಿನಿಂದ ಕರೆಯಲಾಗುವ ಜೀವನ ವೆಚ್ಚದಲ್ಲಿ ಹೆಚ್ಚಳದ ಕಾರಣದ ಮೇಲೆ ನೌಕರನಿಗೆ ಸಂದಾಯ ಮಾಡುವ ಎಲ್ಲಾ ನಗದು ಸಂದಾಯಗಳನ್ನು) ಒಳಗೊಳ್ಳುತ್ತದೆ, ಆದರೆ, -

- (i) ನೌಕರನು ತತ್ಕಾಲದಲ್ಲಿ ಹಕ್ಕುಳ್ಳವನಾಗಿರುವ ಯಾವುದೇ ಇತರ ಭತ್ಯೆಗಳು;
- (ii) ಯಾವುದೇ ವಾಸದ ಮನೆಯ ಅಥವಾ ಬೆಳಕು, ನೀರು, ವೈದ್ಯಕೀಯ ಚಿಕಿತ್ಸೆ ಅಥವಾ ಇತರ ಸೌಕರ್ಯದ ಪೂರೈಕೆಯ ಅಥವಾ ಯಾವುದೇ ಸೇವೆಯ ಅಥವಾ ಆಹಾರಧಾನ್ಯ ಅಥವಾ ಇತರ ವಸ್ತುಗಳನ್ನು ಯಾವುದೇ ರಿಯಾಯಿತಿ ದರದಲ್ಲಿ ಪೂರೈಸುವುದರ ಮೌಲ್ಯ;
- (iii) ಯಾವುದೇ ಪ್ರಯಾಣದ ರಿಯಾಯಿತಿ;
- (iv) ಯಾವುದೇ ಬೋನಸು (ಪ್ರೋತ್ಸಾಹಕ, ಉತ್ಪಾದನಾ ಮತ್ತು ಹಾಜರಾತಿ ಬೋನಸು ಒಳಗೊಂಡು);
- (v) ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗಿನ ಯಾವುದೇ ಪಿಂಚಣಿ ನಿಧಿ ಅಥವಾ ಭವಿಷ್ಯ ನಿಧಿ ಅಥವಾ ನೌಕರನ ಪ್ರಯೋಜನಕ್ಕಾಗಿ ನಿಯೋಜಕನು ಸಂದಾಯ ಮಾಡಿದ ಅಥವಾ ಸಂದಾಯ ಮಾಡಬೇಕಾದ ಯಾವುದೇ ವಂತಿಗೆ;
- (vi) ಕೆಲಸದಿಂದ ತೆಗೆದುಹಾಕಿದ ಬಗ್ಗೆ ನೌಕರನಿಗೆ ಸಂದಾಯ ಮಾಡಬೇಕಾದ ಯಾವುದೇ ನಷ್ಟ ಪರಿಹಾರ ಅಥವಾ ಯಾವುದೇ ಉಪದಾನ ಅಥವಾ ಇತರೆ ನಿವೃತ್ತಿ ಪ್ರಯೋಜನ ಅಥವಾ ಅವನಿಗೆ ಮಾಡಿದ ಯಾವುದೇ ಅನುಗ್ರಹಪೂರ್ವಕ ಸಂದಾಯ;
- (vii) ನೌಕರನಿಗೆ ಸಂದಾಯ ಮಾಡಬೇಕಾದ ಯಾವುದೇ ಕಮಿಷನ್

- ಇವು ಒಳಗೊಳ್ಳುವುದಿಲ್ಲ.

ವಿವರಣೆ:- ನೌಕರನಿಗೆ, ಅವನಿಗೆ ಸಂದಾಯ ಮಾಡಬೇಕಾದ ಪೂರ್ತಿ ಸಂಬಳ ಅಥವಾ ಮಜೂರಿಗೆ ಅಥವಾ ಅದರ ಭಾಗಕ್ಕೆ ಬದಲಾಗಿ ಅವನ ನಿಯೋಜಕನು ಉಚಿತ ಆಹಾರ ಭತ್ಯೆ ಅಥವಾ ಉಚಿತ ಆಹಾರವನ್ನು ಒದಗಿಸಿದ್ದರೆ, ಅಂಥ ಆಹಾರಭತ್ಯೆ ಅಥವಾ ಅಂಥ ಆಹಾರದ ಮೌಲ್ಯವು ಈ ಖಂಡದ ಉದ್ದೇಶಕ್ಕಾಗಿ ಅಂಥ ನೌಕರನ ಸಂಬಳ ಅಥವಾ ಮಜೂರಿಯ ಭಾಗವಾಗಿರುವುದಾಗಿ ಭಾವಿಸತಕ್ಕದು;

(22) ಈ ಅಧಿನಿಯಮದಲ್ಲಿ ಉಪಯೋಗಿಸಿದ ಆದರೆ ಪರಿಭಾಷಿಸಿಲ್ಲದ ಮತ್ತು ಕೈಗಾರಿಕಾ ವಿವಾದಗಳ ಅಧಿನಿಯಮ, 1947 (1947ರ14)ರಲ್ಲಿ ಪರಿಭಾಷಿಸಿರುವ ಪದಗಳು ಮತ್ತು ಪದಾವಳಿಗಳಿಗೆ, ಅವುಗಳಿಗೆ ಕ್ರಮಾನುಗತವಾಗಿ ಆ ಅಧಿನಿಯಮದಲ್ಲಿ ಕೊಟ್ಟಿರುವ ಅರ್ಥಗಳನ್ನೇ ಹೊಂದಿರತಕ್ಕದು.

3. ಕಾರ್ಯಸಂಸ್ಥೆಗಳು, ಇಲಾಖೆಗಳನ್ನು, ಉದ್ಯಮಗಳನ್ನು ಮತ್ತು ಶಾಖೆಗಳನ್ನು ಒಳಗೊಳ್ಳುವುದು:- ಕಾರ್ಯಸಂಸ್ಥೆಯು ಬೇರೆಬೇರೆ ಇಲಾಖೆಗಳನ್ನು ಅಥವಾ ಉದ್ಯಮಗಳನ್ನು ಒಳಗೊಂಡಿದ್ದರೆ ಅಥವಾ ಶಾಖೆಗಳನ್ನು ಹೊಂದಿದ್ದರೆ, ಅವು ಒಂದೇ ಸ್ಥಳದಲ್ಲಿಲಿ ಅಥವಾ ಬೇರೆ ಬೇರೆ ಸ್ಥಳಗಳಲ್ಲಿಲಿ ಅಂಥ ಎಲ್ಲಾ ಇಲಾಖೆಗಳನ್ನು ಅಥವಾ ಉದ್ಯಮಗಳನ್ನು ಅಥವಾ ಶಾಖೆಗಳನ್ನು ಈ ಅಧಿನಿಯಮದ ಮೇರೆಗೆ ಬೋನಸು ಲೆಕ್ಕ ಹಾಕುವ ಉದ್ದೇಶಕ್ಕಾಗಿ ಒಂದೇ ಕಾರ್ಯಸಂಸ್ಥೆಯ ಭಾಗಗಳೆಂಬುದಾಗಿ ಭಾವಿಸತಕ್ಕದು:

ಪರಂತು, ಅಂಥ ಯಾವುದೇ ಇಲಾಖೆ ಅಥವಾ ಉದ್ಯಮ ಅಥವಾ ಶಾಖೆಗೆ ಸಂಬಂಧಿಸಿದಂತೆ ಯಾವುದೇ ಲೆಕ್ಕದ ವರ್ಷಕ್ಕಾಗಿ ಪ್ರತ್ಯೇಕವಾದ ಜಮಾ ಖರ್ಚುಪಟ್ಟಿ ಮತ್ತು ಲಾಭ ಮತ್ತು ನಷ್ಟದ ಲೆಕ್ಕವನ್ನು ತಯಾರಿಸಿರುವಲ್ಲಿ ಮತ್ತು ನಿರ್ವಹಿಸಿರುವಲ್ಲಿ ಅಂಥ ಇಲಾಖೆ ಅಥವಾ ಉದ್ಯಮ ಅಥವಾ ಶಾಖೆಯನ್ನು ಆ ಲೆಕ್ಕದ ವರ್ಷ ಪ್ರಾರಂಭವಾಗುವುದಕ್ಕೆ ನಿಕಟ ಪೂರ್ವದಲ್ಲಿ ಬೋನಸು ಲೆಕ್ಕಹಾಕುವ ಉದ್ದೇಶಕ್ಕಾಗಿ ಆ ಕಾರ್ಯಸಂಸ್ಥೆಯ ಭಾಗವಾಗಿ ಪರಿಗಣಿಸಿದ್ದ ಹೊರತು, ಈ ಅಧಿನಿಯಮದ ಮೇರೆಗೆ ಆ ವರ್ಷಕ್ಕಾಗಿ ಬೋನಸು ಲೆಕ್ಕಹಾಕುವ ಉದ್ದೇಶಕ್ಕಾಗಿ ಅಂಥ ಇಲಾಖೆ ಅಥವಾ ಉದ್ಯಮ ಅಥವಾ ಶಾಖೆಯನ್ನು ಪ್ರತ್ಯೇಕ ಕಾರ್ಯಸಂಸ್ಥೆಯೆಂಬುದಾಗಿ ಭಾವಿಸತಕ್ಕದು;

4. ಒಟ್ಟು ಲಾಭಗಳನ್ನು ಲೆಕ್ಕಹಾಕುವುದು:- ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ನಿಯೋಜಕನು ಕಾರ್ಯಸಂಸ್ಥೆಯಿಂದ ಪಡೆದ ಒಟ್ಟು ಲಾಭಗಳನ್ನು -

- (ಎ) ಬ್ಯಾಂಕಿಂಗ್ ಕಂಪನಿಯ ಸಂದರ್ಭದಲ್ಲಿ, ಮೊದಲನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಲೆಕ್ಕಹಾಕತಕ್ಕದು;
- (ಬಿ) ಇತರೆ ಯಾವುದೇ ಸಂದರ್ಭದಲ್ಲಿ ಎರಡನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಲೆಕ್ಕಹಾಕತಕ್ಕದು.

5. ಲಭ್ಯವಿರುವ ಹೆಚ್ಚುವರಿಯನ್ನು ಲೆಕ್ಕಹಾಕುವುದು:- ಯಾವುದೇ ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಹೆಚ್ಚುವರಿಯು, 6ನೇ ಪ್ರಕರಣದಲ್ಲಿ ಉಲ್ಲೇಖಿಸಿದ ಮೊತ್ತಗಳನ್ನು ಅವುಗಳಿಂದ ಕಳೆದ ತರುವಾಯ ಆ ವರ್ಷದ ಒಟ್ಟು ಲಾಭಗಳಾಗಿರತಕ್ಕದು:

ಪರಂತು, 1968ನೇ ವರ್ಷದಲ್ಲಿನ ಯಾವುದೇ ದಿವಸದಂದು ಪ್ರಾರಂಭವಾಗುವ ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಮತ್ತು ಆ ತರುವಾಯದ ಪ್ರತಿಯೊಂದು ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ -

(ಎ) 6ನೇ ಪ್ರಕರಣದಲ್ಲಿ ಉಲ್ಲೇಖಿಸಿದ ಮೊತ್ತಗಳನ್ನು, ಅವುಗಳಿಂದ ಕಳೆದ ತರುವಾಯ ಆ ಲೆಕ್ಕದ ವರ್ಷದ ಒಟ್ಟು ಲಾಭಗಳು; ಮತ್ತು

(ಬಿ) (i) ನಿಕಟ ಪೂರ್ವದ ಲೆಕ್ಕದ ವರ್ಷಕ್ಕಾಗಿ ನಿಯೋಜಕನ ಒಟ್ಟು ಲಾಭಗಳಿಗೆ ಸಮನಾದ ಮೊಬಲಗಿನ ಸಂಬಂಧದಲ್ಲಿ 7ನೇ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ಲೆಕ್ಕಹಾಕಲಾದ ನೇರ ತೆರಿಗೆ ; ಮತ್ತು

(ii) ಆ ವರ್ಷಕ್ಕಾಗಿ, ಈ ಅಧಿನಿಯಮದ ಉಪಬಂಧಗಳಿಗೆ ಅನುಸಾರವಾಗಿ ನಿಯೋಜಕನು ಅವನ ನೌಕರನಿಗೆ ಸಂದಾಯ ಮಾಡಿದ ಅಥವಾ ಸಂದಾಯ ಮಾಡಲು ಹೊಣೆಯಾಗಿರುವಂಥ ಬೋನಸಿನ ಮೊತ್ತವನ್ನು ಅದರಿಂದ ಕಳೆದ ತರುವಾಯ ಅಂಥ ಹಿಂದಿನ ಲೆಕ್ಕದ ವರ್ಷಕ್ಕಾಗಿ ನಿಯೋಜಕನ ಒಟ್ಟು ಲಾಭಗಳಿಗೆ ಸಮನಾದ ಮೊಬಲಗಿಗೆ ಸಂಬಂಧಿಸಿದಂತೆ 7ನೇ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ಲೆಕ್ಕಹಾಕಿದ ನೇರ ತೆರಿಗೆ

- ಇವುಗಳ ನಡುವಣ ವ್ಯತ್ಯಾಸಕ್ಕೆ ಸಮನಾದ ಮೊಬಲಗು - ಇವುಗಳ ಒಟ್ಟು ಮೊತ್ತವಾಗಿರತಕ್ಕುದು.

6. ಒಟ್ಟು ಲಾಭಗಳಿಂದ ಕಳೆಯಬೇಕಾದ ಮೊತ್ತಗಳು:- ಈ ಕೆಳಕಂಡ ಮೊತ್ತಗಳನ್ನು ಮುಂದಿನ ವೆಚ್ಚಗಳಾಗಿ ಒಟ್ಟು ಲಾಭಗಳಿಂದ ಕಳೆಯತಕ್ಕುದು, ಎಂದರೆ :-

(ಎ) ಆದಾಯ ತೆರಿಗೆ ಅಧಿನಿಯಮದ 32ನೇ ಪ್ರಕರಣದ (1)ನೇ ಉಪಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ಅಥವಾ ಸಂದರ್ಭಾನುಸಾರ ಕೃಷಿ ಆದಾಯತೆರಿಗೆ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ ಇಳಿತಾಯದ ರೂಪದಲ್ಲಿ ಅಂಗೀಕಾರಾರ್ಹವಾಗಬಹುದಾದ ಯಾವುದೇ ಮೊಬಲಗು:

ಪರಂತು, 1965ರ ಮೇ 29ಕ್ಕೆ ಮುಂಚೆ ಮಾಡಿಕೊಂಡ ಮತ್ತು ಒಟ್ಟು ಲಾಭಗಳಿಂದ ಕೇವಲ ಕಲ್ಪನೆಯ ಸಾಮಾನ್ಯ ಇಳಿತಾಯವನ್ನು ಕಳೆದ ತರುವಾಯ ಆ ದಿನಾಂಕದಂದು ಅಸ್ತಿತ್ವದಲ್ಲಿರುವ ವ್ಯವಸ್ಥೆ ಅಥವಾ ಐತೀರ್ಪು ಅಥವಾ ಒಪ್ಪಂದದ ಮೇರೆಗೆ ನಿಯೋಜಕನು ಅವನ ನೌಕರನಿಗೆ ಬೋನಸನ್ನು ಸಂದಾಯ ಮಾಡುತ್ತಿರುವಲ್ಲಿ ಆಗ ಈ ಖಂಡದ ಮೇರೆಗೆ ಕಳೆಯಬೇಕಾದ ಇಳಿತಾಯದ ಮೊಬಲಗು ಅಂಥ ನಿಯೋಜಕನ ಆಯ್ಕೆಯಂತೆ (ಅಂಥ ಆಯ್ಕೆಯನ್ನು ಒಂದು ಸಾರಿ ಮಾತ್ರ ಮತ್ತು ಆ ದಿನಾಂಕದಂದು ಒಂದು ವರ್ಷದೊಳಗೆ ಚಲಾಯಿಸತಕ್ಕುದು) ಅಂಥ ಕೇವಲ ಕಲ್ಪನೆಯ ಸಾಮಾನ್ಯ ಇಳಿತಾಯವಾಗುವುದು ಮುಂದುವರೆಯತಕ್ಕುದು;

(ಬಿ) ಯಾವುದನ್ನು ನಿಯೋಜಕನು ಆದಾಯತೆರಿಗೆ ಅಧಿನಿಯಮದ ಮೇರೆಗೆ ಅವನ ಆದಾಯದಿಂದ ಅಭಿವೃದ್ಧಿ ಸೋಡಿ ಅಥವಾ ಹೂಡಿಕೆ ರಿಯಾಯಿತಿ ಅಥವಾ ಅಭಿವೃದ್ಧಿ ರಿಯಾಯಿತಿಯ ರೂಪದಲ್ಲಿ ಕಳೆದುಕೊಳ್ಳಲು ಹಕ್ಕುಳ್ಳವನಾಗಿರುತ್ತಾನೋ ಆ ಯಾವುದೇ ಮೊಬಲಗು;

(ಸಿ) 7ನೇ ಪ್ರಕರಣದ ಉಪಬಂಧಗಳಿಗೊಳಪಟ್ಟು, ನಿಯೋಜಕನು ಆ ವರ್ಷದಲ್ಲಿ ಅವನ ಆದಾಯ, ಲಾಭಗಳು ಮತ್ತು ಗಳಿಕೆಗಳಿಗೆ ಸಂಬಂಧಿಸಿದಂತೆ ಆ ಲೆಕ್ಕದ ವರ್ಷಕ್ಕಾಗಿ ಸಂದಾಯ ಮಾಡಲು ಹೊಣೆಗಾರನಾಗಿರುವಂಥ ಯಾವುದೇ ನೇರ ತೆರಿಗೆ;

(ಡಿ) ಮೂರನೇ ಅನುಸೂಚಿಯಲ್ಲಿ ನಿಯೋಜಕನಿಗೆ ಸಂಬಂಧಿಸಿದಂತೆ ನಿರ್ದಿಷ್ಟಪಡಿಸಿರುವಂಥ ಹೆಚ್ಚಿನ ಮೊತ್ತಗಳು.

7. ನಿಯೋಜಕನು ಸಂದಾಯ ಮಾಡಬೇಕಾದ ನೇರ ತೆರಿಗೆಯನ್ನು ಲೆಕ್ಕಹಾಕುವುದು:- ಯಾವುದೇ ಲೆಕ್ಕದ ವರ್ಷಕ್ಕಾಗಿ ನಿಯೋಜಕನು ಸಂದಾಯ ಮಾಡಬೇಕಾದ ಯಾವುದೇ ನೇರ ತೆರಿಗೆಯನ್ನು ಈ ಕೆಳಕಂಡ ಉಪಬಂಧಗಳಿಗೊಳಪಟ್ಟು, ಆ ವರ್ಷಕ್ಕಾಗಿ ನಿಯೋಜಕನ ಆದಾಯಕ್ಕೆ ಅನ್ವಯವಾಗಬಹುದಾದ ದರಗಳಲ್ಲಿ ಲೆಕ್ಕಹಾಕತಕ್ಕುದು, ಎಂದರೆ:-

(ಎ) ಅಂಥ ತೆರಿಗೆಯನ್ನು ಲೆಕ್ಕಹಾಕುವಾಗ -

(i) ಯಾವುದೇ ಹಿಂದಿನ ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ನಿಯೋಜಕನು ವಹಿಸಿದ ಮತ್ತು ನೇರ ತೆರಿಗೆಗಳಿಗೆ ಸಂಬಂಧಪಟ್ಟಂತೆ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ಮುಂದಕ್ಕೆ ಒಯ್ಯಲಾದ ಯಾವುದೇ ನಷ್ಟ;

(ii) ಆದಾಯ ತೆರಿಗೆ ಅಧಿನಿಯಮದ 32ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗೆ ಯಾವುದೇ ನಿಕಟೋತ್ತರದ ಲೆಕ್ಕದ ವರ್ಷಕ್ಕಾಗಿ ಅಥವಾ ವರ್ಷಗಳಿಗಾಗಿ ಇಳಿತಾಯಕ್ಕಾಗಿ ರಿಯಾಯಿತಿಯ ಮೊಬಲಗಿಗೆ ನಿಯೋಜಕನು ಸೇರಿಸಲು ಹಕ್ಕುಳ್ಳವನಾಗಿರುವಂಥ ಇಳಿತಾಯದ ಯಾವುದೇ ಬಾಕಿಗಳು;

(iii) ಆದಾಯ ತೆರಿಗೆ ಅಧಿನಿಯಮದ 84ನೇ ಪ್ರಕರಣದ ಮೇರೆಗೆ ನಿಯೋಜಕನಿಗೆ ಕೊಟ್ಟ ಯಾವುದೇ ವಿನಾಯಿತಿ ಅಥವಾ ಹಣ ಕಾಸು ಅಧಿನಿಯಮ, 1965 (1965ರ 10)ರ ಪ್ರಾರಂಭಕ್ಕೆ ನಿಕಟಪೂರ್ವದಲ್ಲಿ ಜಾರಿಯಲ್ಲಿರುವಂತೆ ಆ ಅಧಿನಿಯಮದ 101ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ಅವನು ಹಕ್ಕುಳ್ಳವನಾಗಿರುವಂಥ ಯಾವುದೇ ಕಳಿತ -

- ಇವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳತಕ್ಕುದಲ್ಲ;

(ಬಿ) ನಿಯೋಜಕನು ಯಾವುದಕ್ಕೆ 32ನೇ ಪ್ರಕರಣದ ಉಪಬಂಧಗಳು ಅನ್ವಯವಾಗುವುದಿಲ್ಲವೋ ಆ ಧಾರ್ಮಿಕ ಅಥವಾ ಧರ್ಮಾರ್ಥ ಸಂಸ್ಥೆಯಾಗಿರುವಲ್ಲಿ ಮತ್ತು ಅದರ ಆದಾಯದ ಇಡೀ ಅಥವಾ ಯಾವುದೇ ಭಾಗವು ಆದಾಯ ತೆರಿಗೆ ಅಧಿನಿಯಮದ ಮೇರೆಗೆ ತೆರಿಗೆಯಿಂದ ವಿನಾಯಿತಿಯನ್ನು ಹೊಂದಿರುವಲ್ಲಿ, ಆಗ, ಹಾಗೆ ವಿನಾಯಿತಿಗೊಂಡ ಆದಾಯಕ್ಕೆ ಸಂಬಂಧಿಸಿದಂತೆ ಅಂಥ ಸಂಸ್ಥೆಯನ್ನು, ಅದು, ಯಾವುದರಲ್ಲಿ ಸಾರ್ವಜನಿಕರು ಆ ಅಧಿನಿಯಮದ ಅರ್ಥವ್ಯಾಪ್ತಿಯೊಳಗೆ ಗಣನೀಯವಾಗಿ ಹಿತಾಸಕ್ತಿಯನ್ನು ಹೊಂದಿರುತ್ತಾರೋ ಆ ಕಂಪನಿಯಾಗಿದ್ದರೆ ಹೇಗೋ ಹಾಗೆ ಪರಿಗಣಿಸತಕ್ಕುದು;

(ಸಿ) ನಿಯೋಜಕನು ಒಬ್ಬ ವ್ಯಕ್ತಿ ಅಥವಾ ಒಂದು ಹಿಂದೂ ಅವಿಭಕ್ತ ಕುಟುಂಬವಾಗಿರುವಲ್ಲಿ, ಆದಾಯ ತೆರಿಗೆ ಅಧಿನಿಯಮದ ಮೇರೆಗೆ ಅಂಥ ನಿಯೋಜಕನು ಸಂದಾಯ ಮಾಡಬೇಕಾದ ತೆರಿಗೆಯನ್ನು ಅವನು ಆ ಕಾರ್ಯಸಂಸ್ಥೆಯಿಂದ ಪಡೆದ ಆದಾಯವು ಅವನ ಏಕಮಾತ್ರ ಆದಾಯವೆಂಬ ಆಧಾರದ ಮೇಲೆ ಲೆಕ್ಕಹಾಕತಕ್ಕುದು;

- (ಡಿ) ಯಾವನೇ ನಿಯೋಜಕನ ಆದಾಯವು ಭಾರತದ ಹೊರಗೆ ಯಾವುವೇ ಸರಕುಗಳು ಅಥವಾ ವಾಣಿಜ್ಯ ಸರಕುಗಳ ರಫ್ತಿನಿಂದ ಪಡೆದ ಯಾವುವೇ ಲಾಭಗಳು ಮತ್ತು ಗಳಿಕೆಗಳನ್ನು ಒಳಗೊಂಡಿರುವಲ್ಲಿ ಮತ್ತು ನೇರ ತೆರಿಗೆಗಳಿಗೆ ಸಂಬಂಧಪಟ್ಟಂತೆ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ಅಂಥ ಆದಾಯದ ಮೇಲೆ ಯಾವುದೇ ಸೋಡಿಯನ್ನು ಅನುಮತಿಸಲಾಗಿರುವಲ್ಲಿ ಅಂಥ ಸೋಡಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದಲ್ಲ;
- (ಇ) ನೇರ ತೆರಿಗೆಗಳಿಗೆ ಸಂಬಂಧಪಟ್ಟಂತೆ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ಅಥವಾ ಯಾವುದೇ ಕೈಗಾರಿಕೆಯ ಅಭಿವೃದ್ಧಿಗಾಗಿ ಸಂಬಂಧಪಟ್ಟ ವಾರ್ಷಿಕ ಹಣಕಾಸು ಅಧಿನಿಯಮದ ಮೇರೆಗೆ ಯಾವುದೇ ನೇರ ತೆರಿಗೆಯ ಸಂದಾಯದಲ್ಲಿ ಅನುಮತಿಸಲಾದ ಯಾವುದೇ ಸೋಡಿ (ಅಭಿವೃದ್ಧಿ ಸೋಡಿ) ಅಥವಾ ಬಂಡವಾಳ ಹೂಡಿಕೆ ರಿಯಾಯಿತಿ ಅಥವಾ ಅಭಿವೃದ್ಧಿ ರಿಯಾಯಿತಿಯನ್ನು ಹೊರತುಪಡಿಸಿ ಅಥವಾ ಸಾಲ ಅಥವಾ ಪರಿಹಾರ ಅಥವಾ ಕಳೆತವನ್ನು (ಈ ಪ್ರಕರಣದಲ್ಲಿ ಇದಕ್ಕೆ ಮುಂಚೆ ನಮೂದಿಸಿಲ್ಲದೆ ಇರುವುದು) ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದಲ್ಲ.

8. ಬೋನಸಿಗಾಗಿ ಅರ್ಹತೆ:- ಪ್ರತಿಯೊಬ್ಬ ನೌಕರನು, ಈ ಅಧಿನಿಯಮದ ಉಪಬಂಧಗಳಿಗೆ ಅನುಸಾರವಾಗಿ ಲೆಕ್ಕದ ವರ್ಷದಲ್ಲಿ ಅವನ ನಿಯೋಜಕನಿಂದ ಬೋನಸ್‌ನ್ನು ಪಡೆಯಲು ಹಕ್ಕುಳ್ಳವನಾಗಿರತಕ್ಕದ್ದು, ಪರಂತು, ಅವನು ಆ ವರ್ಷದಲ್ಲಿ ಮೂವತ್ತು ಕೆಲಸದ ದಿವಸಗಳಿಗಿಂತ ಕಡಿಮೆ ಇಲ್ಲದಂತೆ ಆ ಕಾರ್ಯಸಂಸ್ಥೆಯಲ್ಲಿ ಕೆಲಸ ಮಾಡಿರಬೇಕು.

9. ಬೋನಸ್‌ನ್ನು ಪಡೆಯಲು ಅನರ್ಹತೆ:- ಈ ಅಧಿನಿಯಮದಲ್ಲಿ ಏನೇ ಅಡಕವಾಗಿದ್ದಾಗ್ಯೂ,-

(ಎ) ಮೋಸ; ಅಥವಾ

(ಬಿ) ಆ ಕಾರ್ಯಸಂಸ್ಥೆಯ ಆವರಣದಲ್ಲಿರುವಾಗ ದೊಂಬಿಯ ಅಥವಾ ಹಿಂಸಾತ್ಮಕ ವರ್ತನೆ; ಅಥವಾ

(ಸಿ) ಆ ಕಾರ್ಯಸಂಸ್ಥೆಯ ಯಾವುದೇ ಸ್ವತ್ತಿನ ಕಳವು, ದುರುಪಯೋಗ ಅಥವಾ ವಿದ್ವಂಸನ -

- ಇವುಗಳಿಗಾಗಿ ಸೇವೆಯಿಂದ ನೌಕರನನ್ನು ವಜಾ ಮಾಡಿದ್ದರೆ ಈ ಅಧಿನಿಯಮದ ಮೇರೆಗೆ ಬೋನಸ್‌ನ್ನು ಸ್ವೀಕರಿಸಲು ಅವನು ಅನರ್ಹಗೊಳ್ಳತಕ್ಕದ್ದು.

10. ಕನಿಷ್ಠ ಬೋನಸ್‌ನ ಸಂದಾಯ:- ಈ ಅಧಿನಿಯಮದ ಇತರ ಉಪಬಂಧಗಳಿಗೊಳಪಟ್ಟು, ಪ್ರತಿಯೊಬ್ಬ ನಿಯೋಜಕನು 1979ನೇ ವರ್ಷದಲ್ಲಿ ಯಾವುದೇ ದಿವಸದಂದು ಪ್ರಾರಂಭವಾಗುವ ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಮತ್ತು ತರುವಾಯದ ಪ್ರತಿಯೊಂದು ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ನೌಕರನಿಗೆ ಆ ಲೆಕ್ಕದ ವರ್ಷದಲ್ಲಿ ನೌಕರನು ಗಳಿಸಿದ ಸಂಬಳ ಅಥವಾ ಮಜೂರಿಯ ಶೇಕಡಾ 8.33ರಷ್ಟು ಆಗಿರತಕ್ಕಂಥ ಕನಿಷ್ಠ ಬೋನಸ್ ಅಥವಾ ಒಂದು ನೂರ ರೂಪಾಯಿಗಳು - ಇವುಗಳಲ್ಲಿ ಯಾವುದು ಹೆಚ್ಚಿನದೋ ಅದನ್ನು ಆ ನಿಯೋಜಕನು ಆ ಲೆಕ್ಕದ ವರ್ಷದಲ್ಲಿ ಯಾವುದೇ ಹಂಚಿಬಹುದಾದ ಹೆಚ್ಚುವರಿಯನ್ನು ಹೊಂದಿರಲಿ ಅಥವಾ ಹೊಂದಿಲ್ಲದ ಇರಲಿ ಸಂದಾಯ ಮಾಡಲು ಬದ್ಧನಾಗಿರತಕ್ಕದ್ದು:

ಪರಂತು, ಆ ಲೆಕ್ಕದ ವರ್ಷದ ಪ್ರಾರಂಭದಲ್ಲಿ ನೌಕರನಿಗೆ 15 ವರ್ಷ ವಯಸ್ಸು ತುಂಬಿಲ್ಲದೆ ಇರುವಲ್ಲಿ ಈ ಪ್ರಕರಣದ ಉಪಬಂಧಗಳು ಅಂಥ ನೌಕರನಿಗೆ ಸಂಬಂಧಪಟ್ಟಂತೆ “ಒಂದು ನೂರು ರೂಪಾಯಿಗಳು” ಎಂಬ ಪದಗಳಿಗೆ ಬದಲಾಗಿ “ಅರವತ್ತು ರೂಪಾಯಿಗಳು” ಎಂಬ ಪದಗಳನ್ನು ಪ್ರತಿನಿಯೋಜಿಸಲಾಗಿದ್ದಿದ್ದರೆ ಹೇಗೋ ಹಾಗೆ ಪರಿಣಾಮಕಾರಿಯಾಗಿರತಕ್ಕದ್ದು.

11. ಗರಿಷ್ಠ ಬೋನಸ್‌ನ ಸಂದಾಯ:- (1) 10ನೇ ಪ್ರಕರಣದಲ್ಲಿ ಉಲ್ಲೇಖಿಸಿದ ಯಾವುದೇ ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಹಂಚಿಬಹುದಾದ ಹೆಚ್ಚುವರಿಯು ಆ ಪ್ರಕರಣದ ಮೇರೆಗೆ ನೌಕರನಿಗೆ ಸಂದಾಯ ಮಾಡಬೇಕಾದ ಕನಿಷ್ಠ ಬೋನಸ್‌ನ ಮೊಬಲಗನ್ನು ಮೀರುವಲ್ಲಿ, ಆ ನಿಯೋಜಕನು ಅಂಥ ಕನಿಷ್ಠ ಬೋನಸ್‌ಗೆ ಬದಲಾಗಿ ಆ ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ನೌಕರನಿಗೆ ಸಂಬಳ ಅಥವಾ ಮಜೂರಿಯ ಗರಿಷ್ಠ ಶೇಕಡಾ ಇಪ್ಪತ್ತಕ್ಕೆ ಒಳಪಟ್ಟು ಆ ಲೆಕ್ಕದ ವರ್ಷದಲ್ಲಿ ನೌಕರನು ಗಳಿಸಿದ ಅಂಥ ಸಂಬಳ ಅಥವಾ ಮಜೂರಿಯ ಪ್ರಮಾಣಕ್ಕನುಸಾರವಾಗಿರುವ ಮೊಬಲಗು ಆಗಿರುವಂಥ ಬೋನಸ್‌ನ್ನು ಸಂದಾಯ ಮಾಡಲು ಬದ್ಧನಾಗಿರತಕ್ಕದ್ದು.

(2) ಈ ಪ್ರಕರಣದ ಮೇರೆಗೆ ಹಂಚಿಬಹುದಾದ ಹೆಚ್ಚುವರಿಯನ್ನು ಲೆಕ್ಕಹಾಕುವಲ್ಲಿ, 15ನೇ ಪ್ರಕರಣದ ಉಪಬಂಧಗಳ ಮೇರೆಗೆ ಇಟ್ಟ ಮೊಬಲಗನ್ನು ಅಥವಾ ವಜಾವಟ್ಟು ಮಾಡಿದ ಮೊಬಲಗನ್ನು ಆ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು.

12. ಕೆಲವು ನೌಕರರಿಗೆ ಸಂಬಂಧಿಸಿದಂತೆ ಬೋನಸ್‌ನ್ನು ಲೆಕ್ಕಹಾಕುವುದು:- ಒಬ್ಬ ನೌಕರನ ಸಂಬಳ ಅಥವಾ ಮಜೂರಿಯು ತಿಂಗಳಿಗೆ ಎರಡು ಸಾವಿರದ ಐದು ನೂರು ರೂಪಾಯಿಗಳನ್ನು ಮೀರುವಲ್ಲಿ, ಅಂಥ ನೌಕರನಿಗೆ 10ನೇ ಪ್ರಕರಣದ ಮೇರೆಗೆ ಅಥವಾ ಸಂದರ್ಭಾನುಸಾರ 11ನೇ ಪ್ರಕರಣದ ಮೇರೆಗೆ ಸಂದಾಯ ಮಾಡಬೇಕಾದ ಬೋನಸ್‌ನ್ನು, ಅವನ ಸಂಬಳ ಅಥವಾ ಮಜೂರಿಯು ಪ್ರತಿ ತಿಂಗಳಿಗೆ ಎರಡು ಸಾವಿರದ ಐದು ನೂರು ರೂಪಾಯಿಗಳು ಆಗಿದ್ದಿದ್ದರೆ ಹೇಗೋ ಹಾಗೆ-ಲೆಕ್ಕ ಹಾಕತಕ್ಕದ್ದು.

13. ಕೆಲವು ಸಂದರ್ಭಗಳಲ್ಲಿ ಬೋನಸ್‌ನಲ್ಲಿ ಪ್ರಮಾಣಾನುಸಾರ ಇಳಿತಾಯ:- ಒಬ್ಬ ನೌಕರನು ಒಂದು ಲೆಕ್ಕದ ವರ್ಷದಲ್ಲಿ ಎಲ್ಲಾ ಕೆಲಸದ ದಿವಸಗಳಂದು ಕೆಲಸ ಮಾಡಿಲ್ಲದೆ ಇರುವಲ್ಲಿ, ಆ ಲೆಕ್ಕದ ವರ್ಷದಲ್ಲಿ ಅಂಥ ಬೋನಸ್ ಅಥವಾ ಕೆಲಸವನ್ನು ಮಾಡಿರುವ ದಿವಸಗಳಿಗಾಗಿ ಅವನ ಸಂಬಳ ಅಥವಾ ಮಜೂರಿಯು ಶೇಕಡಾ 8.33 ರಷ್ಟಕ್ಕಿಂತ ಹೆಚ್ಚಾಗಿದ್ದರೆ, ಒಂದು ನೂರು ರೂಪಾಯಿಗಳ ಅಥವಾ ಸಂದರ್ಭಾನುಸಾರ ಅರವತ್ತು ರೂಪಾಯಿಗಳ ಕನಿಷ್ಠ ಬೋನಸ್‌ನ್ನು ಪ್ರಮಾಣಾನುಸಾರ ಇಳಿಸತಕ್ಕದ್ದು.

14. ಕೆಲಸದ ದಿವಸಗಳ ಸಂಖ್ಯೆಯನ್ನು ಲೆಕ್ಕ ಹಾಕುವುದು:- 13ನೇ ಪ್ರಕರಣದ ಉದ್ದೇಶಗಳಿಗಾಗಿ ಒಬ್ಬ ನೌಕರನನ್ನು ಯಾವ ದಿವಸಗಳಂದು-

(ಎ) ಅವನನ್ನು ಒಪ್ಪಂದದ ಮೇರೆಗೆ ಅಥವಾ ಕೈಗಾರಿಕಾ ನಿಯೋಜನಾ (ಸ್ಥಾಯೀ ಆದೇಶಗಳು) ಅಧಿನಿಯಮ, 1946 (1946ರ 20)ರ ಮೇರೆಗೆ ಅಥವಾ ಕೈಗಾರಿಕಾ ವಿವಾದಗಳ ಅಧಿನಿಯಮ, 1947 (1947ರ 14)ರ ಮೇರೆಗೆ ಅಥವಾ ಆ ಕಾರ್ಯಸಂಸ್ಥೆಗೆ ಅನ್ವಯವಾಗಬಹುದಾದ ಯಾವುದೇ ಇತರ ಕಾನೂನಿನ ಮೇರೆಗೆ ಸ್ಥಾಯೀ ಆದೇಶಗಳ ಮೂಲಕ ಅನುಮತಿಸಲಾದಂತೆ ಹಂಗಾಮಿಯಾಗಿ ಕೆಲಸದಿಂದ ವಜಾ ಮಾಡಲಾಗಿದೆಯೋ;

(ಬಿ) ಅವನು ಸಂಬಳ ಅಥವಾ ಮಜೂರಿ ಸಹಿತ ರಜೆಯ ಮೇಲೆ ಇರುವನೋ

(ಸಿ) ಅವನ ನಿಯೋಜನೆಯಿಂದ ಮತ್ತು ಅದರ ಕ್ರಮದಲ್ಲಿ ಉದ್ಭವಿಸುವ ಅಪಘಾತದಿಂದ ಉಂಟಾದ ತಾತ್ಕಾಲಿಕ ಅಸಮರ್ಥತೆಯ ಕಾರಣದಿಂದ ಅವನು ಗೈರುಹಾಜರಾಗಿರುವನೋ;

(ಡಿ) ನೌಕರಳು ಆ ಲೆಕ್ಕದ ವರ್ಷದಲ್ಲಿ ಸಂಬಳ ಅಥವಾ ಮಜೂರಿಯ ಸಹಿತ ಹೆರಿಗೆ ರಜೆಯ ಮೇಲಿರುವಳೋ

- ಆ ದಿವಸ ಯಾವುದೇ ಲೆಕ್ಕದ ವರ್ಷದಲ್ಲಿ ಆ ಕಾರ್ಯಸಂಸ್ಥೆಯಲ್ಲಿ ಕೆಲಸ ಮಾಡಿರುವುದಾಗಿ ಭಾವಿಸತಕ್ಕದ್ದು.

15. ಹಂಚಬಹುದಾದ ಹೆಚ್ಚುವರಿಗಳ ಇಡುವಿಕೆ ಮತ್ತು ವಜಾವಿಟ್ಟು:- (1) ಯಾವುದೇ ಲೆಕ್ಕದ ವರ್ಷಕ್ಕಾಗಿ, ಹಂಚಬಹುದಾದ ಹೆಚ್ಚುವರಿಯು, 11ನೇ ಪ್ರಕರಣದ ಮೇರೆಗೆ ಆ ಕಾರ್ಯಸಂಸ್ಥೆಯಲ್ಲಿನ ನೌಕರರಿಗೆ ಸಂದಾಯ ಮಾಡಬೇಕಾದ ಗರಿಷ್ಠ ಬೋನಸ್‌ನ ಮೊಬಲಗನ್ನು ಮೀರುವಲ್ಲಿ, ಆಗ ಆ ಹೆಚ್ಚಳವನ್ನು ಆ ಲೆಕ್ಕದ ವರ್ಷದಲ್ಲಿ ಆ ಕಾರ್ಯಸಂಸ್ಥೆಯಲ್ಲಿ ನಿಯೋಜಿತರಾಗಿರುವ ನೌಕರರ ಒಟ್ಟು ಸಂಬಳ ಅಥವಾ ಮಜೂರಿಯ ಶೇಕಡಾ ಇಪ್ಪತ್ತರಷ್ಟರ ಮಿತಿಗೊಳಪಟ್ಟು ಮುಂಬರುವ ಲೆಕ್ಕದ ವರ್ಷದಲ್ಲಿ ಇಡುವುದಕ್ಕಾಗಿ ಮುಂದಕ್ಕೆ ಒಯ್ಯತಕ್ಕದ್ದು ಮತ್ತು ನಾಲ್ಕನೇ ಅನುಸೂಚಿಯಲ್ಲಿ ದೃಷ್ಟಾಂತಪೂರ್ವಕವಾಗಿ ವಿವರಿಸಿದ ರೀತಿಯಲ್ಲಿ ಬೋನಸ್‌ನ್ನು ಸಂದಾಯ ಮಾಡುವ ಉದ್ದೇಶಕ್ಕಾಗಿ ಉಪಯೋಗಿಸಿಕೊಳ್ಳಲು ನಾಲ್ಕನೇ ಲೆಕ್ಕದ ವರ್ಷದವರೆಗೆ ಮತ್ತು ಅದನ್ನು ಒಳಗೊಂಡು ಹಾಗೆಯೇ ಮುಂದಕ್ಕೆ ಒಯ್ಯತಕ್ಕದ್ದು.

(2) ಯಾವುದೇ ಲೆಕ್ಕದ ವರ್ಷಕ್ಕಾಗಿ ಹಂಚಬಹುದಾದ ಯಾವುದೇ ಹೆಚ್ಚುವರಿಯು ಇಲ್ಲದಿರುವಲ್ಲಿ ಅಥವಾ ಆ ವರ್ಷಕ್ಕೆ ಸಂಬಂಧಿಸಿದಂತೆ ಹಂಚಬಹುದಾದ ಹೆಚ್ಚುವರಿಯು 10ನೇ ಪ್ರಕರಣದ ಮೇರೆಗೆ ಆ ಕಾರ್ಯಸಂಸ್ಥೆಯಲ್ಲಿನ ನೌಕರರಿಗೆ ಸಂದಾಯ ಮಾಡಬೇಕಾದ ಕನಿಷ್ಠ ಬೋನಸ್‌ನ ಮೊಬಲಗಿಗಿಂತ ಕಡಿಮೆ ಇರುವಲ್ಲಿ ಮತ್ತು ಕನಿಷ್ಠ ಬೋನಸ್‌ನ್ನು ಸಂದಾಯ ಮಾಡುವ ಉದ್ದೇಶಕ್ಕಾಗಿ ಉಪಯೋಗಿಸಿಕೊಳ್ಳಬಹುದಾದಂಥ (1)ನೇ ಉಪಪ್ರಕರಣದ ಮೇರೆಗೆ ಮುಂದಕ್ಕೆ ಒಯ್ಯಲಾದ ಮತ್ತು ಇಟ್ಟ ಯಾವುದೇ ಮೊಬಲಗು ಅಥವಾ ಸಾಕಷ್ಟು ಮೊಬಲಗು ಇಲ್ಲದಿರುವಲ್ಲಿ, ಆಗ ಸಂದರ್ಭಾನುಸಾರ ಅಂಥ ಕನಿಷ್ಠ ಮೊಬಲಗು ಅಥವಾ ಆ ಕೊರತೆಯನ್ನು ಮುಂಬರುವ ಲೆಕ್ಕದ ವರ್ಷದಲ್ಲಿ ವಜಾವಿಟ್ಟು ಮಾಡುವುದಕ್ಕಾಗಿ ಮುಂದೆ ಒಯ್ಯತಕ್ಕದ್ದು ಮತ್ತು ನಾಲ್ಕನೇ ಅನುಸೂಚಿಯಲ್ಲಿ ದೃಷ್ಟಾಂತಪೂರ್ವಕವಾಗಿ ವಿವರಿಸಿದ ರೀತಿಯಲ್ಲಿ ನಾಲ್ಕನೇ ಲೆಕ್ಕದ ವರ್ಷದವರೆಗೆ ಮತ್ತು ಅದನ್ನು ಒಳಗೊಂಡು ಹಾಗೆ ಮುಂದಕ್ಕೆ ಒಯ್ಯತಕ್ಕದ್ದು.

(3) ನಾಲ್ಕನೇ ಅನುಸೂಚಿಯಲ್ಲಿ ದೃಷ್ಟಾಂತಪೂರ್ವಕ ವಿವರಿಸಿರುವಂತೆ ಇಡುವಿಕೆ ಮತ್ತು ವಜಾವಿಟ್ಟಿನ ನಿಯಮವು ಈ ಅಧಿನಿಯಮದ ಮೇರೆಗೆ ಬೋನಸ್‌ನ್ನು ಸಂದಾಯ ಮಾಡುವ ಉದ್ದೇಶಕ್ಕಾಗಿ (1)ನೇ ಉಪಪ್ರಕರಣ ಅಥವಾ (2)ನೇ ಉಪಪ್ರಕರಣದಲ್ಲಿ ಒಳಗೊಳ್ಳದೆ ಇರುವ ಎಲ್ಲಾ ಇತರ ಪ್ರಕರಣಗಳಿಗೆ ಅನ್ವಯವಾಗತಕ್ಕದ್ದು;

(4) ಯಾವುದೇ ಲೆಕ್ಕದ ವರ್ಷದಲ್ಲಿ ಯಾವುದೇ ಮೊಬಲಗನ್ನು ಮುಂದಕ್ಕೆ ಒಯ್ಯಲಾಗಿರುವಲ್ಲಿ ಮತ್ತು ಈ ಪ್ರಕರಣದ ಮೇರೆಗೆ ಇಟ್ಟಿರುವಲ್ಲಿ ಅಥವಾ ವಜಾವಿಟ್ಟು ಮಾಡಿರುವಲ್ಲಿ, ಆಗ ಮುಂದಿನ ಲೆಕ್ಕದ ವರ್ಷಕ್ಕಾಗಿ ಬೋನಸ್‌ನ್ನು ಲೆಕ್ಕಹಾಕುವಲ್ಲಿ ಅತಿ ಮುಂಚಿನ ಲೆಕ್ಕದ ವರ್ಷದಿಂದ ಮುಂದಕ್ಕೆ ಒಯ್ದು ಇಟ್ಟ ಅಥವಾ ವಜಾವಿಟ್ಟು ಮಾಡಿದ ಮೊಬಲಗನ್ನು ಮೊದಲು ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು.

16. ಕೆಲವು ಕಾರ್ಯಸಂಸ್ಥೆಗಳಿಗೆ ಸಂಬಂಧಿಸಿದಂತೆ ವಿಶೇಷ ಉಪಬಂಧಗಳು:- (1) ಈ ಅಧಿನಿಯಮದ ಪ್ರಾರಂಭಕ್ಕೆ ಮುಂಚೆಯೇ ಆಗಲಿ ಅಥವಾ ತರುವಾಯವೇ ಆಗಲಿ ಒಂದು ಕಾರ್ಯಸಂಸ್ಥೆಯನ್ನು ಹೊಸದಾಗಿ ಸ್ಥಾಪಿಸುವಲ್ಲಿ, ಅಂಥ ಕಾರ್ಯಸಂಸ್ಥೆಯ ನೌಕರರು, (1ಎ), (1ಬಿ) ಮತ್ತು (1ಸಿ) ಉಪಪ್ರಕರಣಗಳ ಉಪಬಂಧಗಳಿಗೆ ಅನುಸಾರವಾಗಿ ಈ ಅಧಿನಿಯಮದ ಮೇರೆಗೆ ಬೋನಸ್‌ನ ಸಂದಾಯಕ್ಕೆ ಹಕ್ಕುಳ್ಳವರಾಗಿರತಕ್ಕದ್ದು.

(1ಎ) ಯಾವ ಲೆಕ್ಕದ ವರ್ಷದಲ್ಲಿ ನಿಯೋಜಕನು, ಅಂಥ ಕಾರ್ಯಸಂಸ್ಥೆಯಿಂದ ಸಂದರ್ಭಾನುಸಾರ ಅವನು ಉತ್ಪಾದಿಸಿದ ಅಥವಾ ತಯಾರಿಸಿದ ಸರಕುಗಳನ್ನು ಮಾರಾಟ ಮಾಡುವನೋ ಅಥವಾ ಸೇವೆಗಳನ್ನು ಸಲ್ಲಿಸುವನೋ ಆ ಲೆಕ್ಕದ ವರ್ಷದ ಮುಂದಿನ ಮೊದಲ ಐದು ಲೆಕ್ಕದ ವರ್ಷಗಳಲ್ಲಿ, ಅಂಥ ಕಾರ್ಯಸಂಸ್ಥೆಯಿಂದ ನಿಯೋಜಕನು ಲಾಭವನ್ನು ಪಡೆಯುವ ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಮಾತ್ರ ಬೋನಸ್‌ನ್ನು ಸಂದಾಯಮಾಡತಕ್ಕದ್ದು.

(1ಬಿ) ಯಾವ ಲೆಕ್ಕದ ವರ್ಷದಲ್ಲಿ ನಿಯೋಜಕನು ಅಂಥ ಕಾರ್ಯಸಂಸ್ಥೆಯಿಂದ ಸಂದರ್ಭಾನುಸಾರ ಅವನು ಉತ್ಪಾದಿಸಿದ ಅಥವಾ ತಯಾರಿಸಿದ ಸರಕುಗಳನ್ನು ಮಾರಾಟ ಮಾಡುತ್ತಾನೋ ಅಥವಾ ಸೇವೆಗಳನ್ನು ಸಲ್ಲಿಸುತ್ತಾನೋ ಆ ಲೆಕ್ಕದ ವರ್ಷದ ತರುವಾಯ ಬರುವ ಆರು ಮತ್ತು ಏಳನೇ ಲೆಕ್ಕದ ವರ್ಷಗಳಿಗಾಗಿ 15ನೇ ಪ್ರಕರಣದ ಉಪಬಂಧಗಳು, ಈ ಕೆಳಕಂಡ ಮಾಪಾಳಯಗಳಿಗೆ ಒಳಪಟ್ಟು ಅನ್ವಯವಾಗತಕ್ಕದ್ದು,

ಎಂದರೆ:-

(i) ಆರನೇ ಲೆಕ್ಕದ ವರ್ಷಕ್ಕಾಗಿ -

ಸಂದರ್ಭಾನುಸಾರ ಇಡುವಿಕೆ ಅಥವಾ ವಜಾವಟ್ಟನ್ನು ಆ ಐದು ಮತ್ತು ಆರನೇ ಲೆಕ್ಕದ ವರ್ಷಗಳಿಗೆ ಸಂಬಂಧಿಸಿದಂತೆ ಇಟ್ಟ ಅಥವಾ ವಜಾವಟ್ಟು ಮಾಡಿದ ಹಂಚಿಬಹುದಾದ ಹೆಚ್ಚುವರಿಯ ಸಂದರ್ಭಾನುಸಾರ ಹೆಚ್ಚಳ ಅಥವಾ ಕೊರತೆ, ಯಾವುದಾದರೂ ಇದ್ದರೆ ಅದನ್ನು ಗಣನೆಗೆ ತೆಗೆದುಕೊಂಡು 4ನೇ ಅನುಸೂಚಿಯಲ್ಲಿ ದೃಷ್ಟಾಂತಪೂರ್ವಕ ವಿವರಿಸಿರುವ ರೀತಿಯಲ್ಲಿ ಮಾಡತಕ್ಕದು.

(ii) ಏಳನೇ ಲೆಕ್ಕದ ವರ್ಷಕ್ಕಾಗಿ -

ಸಂದರ್ಭಾನುಸಾರ ಇಡುವಿಕೆ ಅಥವಾ ವಜಾವಟ್ಟನ್ನು ಆ ಐದು, ಆರು ಮತ್ತು ಏಳನೇ ಲೆಕ್ಕದ ವರ್ಷಗಳಿಗೆ ಸಂಬಂಧಿಸಿದಂತೆ ಇಟ್ಟ ಅಥವಾ ವಜಾವಟ್ಟು ಮಾಡಿದ ಹಂಚಿಬಹುದಾದ ಹೆಚ್ಚುವರಿಯ ಸಂದರ್ಭಾನುಸಾರ ಹೆಚ್ಚಳ ಅಥವಾ ಕೊರತೆ ಯಾವುದಾದರೂ ಇದ್ದರೆ ಅದನ್ನು ಗಣನೆಗೆ ತೆಗೆದುಕೊಂಡು ನಾಲ್ಕನೇ ಅನುಸೂಚಿಯಲ್ಲಿ ದೃಷ್ಟಾಂತಪೂರ್ವಕ ವಿವರಿಸಿರುವ ರೀತಿಯಲ್ಲಿ ಮಾಡತಕ್ಕದು.

(1ಸಿ) ಯಾವ ಲೆಕ್ಕದ ವರ್ಷದಲ್ಲಿ ನಿಯೋಜಕನು ಅಂಥ ಕಾರ್ಯಸಂಸ್ಥೆಯಿಂದ ಸಂದರ್ಭಾನುಸಾರ ಅವನು ಉತ್ಪಾದಿಸಿದ ಅಥವಾ ತಯಾರಿಸಿದ ಸರಕುಗಳನ್ನು ಮಾರಾಟ ಮಾಡುತ್ತಾನೋ ಅಥವಾ ಸೇವೆಗಳನ್ನು ಸಲ್ಲಿಸುತ್ತಾನೋ ಆ ಲೆಕ್ಕದ ವರ್ಷದ ತರುವಾಯ ಬರುವ ಎಂಟನೇ ಲೆಕ್ಕದ ವರ್ಷದಿಂದ, ಅಂಥ ಕಾರ್ಯಸಂಸ್ಥೆಗೆ ಸಂಬಂಧಪಟ್ಟಂತೆ 15ನೇ ಪ್ರಕರಣದ ಉಪಬಂಧಗಳು ಯಾವುದೇ ಇತರ ಕಾರ್ಯಸಂಸ್ಥೆಗೆ ಸಂಬಂಧಪಟ್ಟಂತೆ ಅವು ಅನ್ವಯವಾಗುವ ಹಾಗೆಯೇ ಅನ್ವಯವಾಗತಕ್ಕದು.

ವಿವರಣೆ I:- (1ನೇ) ಉಪಪ್ರಕರಣದ ಉದ್ದೇಶಕ್ಕಾಗಿ ಒಂದು ಕಾರ್ಯಸಂಸ್ಥೆಯನ್ನು, ಅದರ ಸ್ಥಳ, ವ್ಯವಸ್ಥಾಪನೆ, ಹೆಸರು ಅಥವಾ ಒಡತನದಲ್ಲಿನ ಬದಲಾವಣೆಯ ಕಾರಣಮಾತ್ರದಿಂದಲೇ ಹೊಸದಾಗಿ ಸ್ಥಾಪಿತವಾಗಿರುವುದಾಗಿ ಭಾವಿಸತಕ್ಕದ್ದಲ್ಲ.

ವಿವರಣೆ II:- (1ಎ) ಉಪಪ್ರಕರಣದ ಉದ್ದೇಶಕ್ಕಾಗಿ, ಒಬ್ಬ ನಿಯೋಜಕನು ಯಾವುದೇ ಲೆಕ್ಕದ ವರ್ಷದಲ್ಲಿ ಲಾಭವನ್ನು ಪಡೆದಿರುವುದಾಗಿ-

(ಎ) ಯಾವುದಕ್ಕೆ ಆದಾಯ ತೆರಿಗೆ ಅಧಿನಿಯಮದ ಮೇರೆಗೆ ಅಥವಾ ಸಂದರ್ಭಾನುಸಾರ ಕೃಷಿ ಆದಾಯ ತೆರಿಗೆ ಕಾನೂನಿನ ಮೇರೆಗೆ ಅವನು ಹಕ್ಕುಳ್ಳವನಾಗಿರುವನೋ ಆ ವರ್ಷದ ಇಳಿತಾಯಕ್ಕಾಗಿ ವ್ಯವಸ್ಥೆಯನ್ನು ಮಾಡಿದ್ದ ಹೊರತು; ಮತ್ತು

(ಬಿ) ಹಿಂದಿನ ಲೆಕ್ಕದ ವರ್ಷಗಳಿಗಾಗಿ ಆ ಕಾರ್ಯಸಂಸ್ಥೆಗೆ ಸಂಬಂಧಿಸಿದಂತೆ ಅವನು ವಹಿಸಿದ ಅಂಥ ಇಳಿತಾಯ ಮತ್ತು ನಷ್ಟಗಳ ಬಾಕಿಗಳನ್ನು ಅವನ ಲಾಭಗಳ ಬಗ್ಗೆ ಪೂರ್ಣವಾಗಿ ವಜಾವಟ್ಟು ಮಾಡಿದ್ದ ಹೊರತು

- ಭಾವಿಸತಕ್ಕದ್ದಲ್ಲ.

ವಿವರಣೆ III:- (1ಎ), (1ಬಿ) ಮತ್ತು (1ಸಿ) ಉಪಪ್ರಕರಣಗಳ ಉದ್ದೇಶಗಳಿಗಾಗಿ ಯಾವುದೇ ಕಾರ್ಖಾನೆಯನ್ನು ಪರಿಶೋಧಕನು ನಡೆಸುತ್ತಿರುವ ಅಥವಾ ಯಾವುದೇ ಗಣಿ ಅಥವಾ ತೈಲ ಕ್ಷೇತ್ರದ ಭಾವಿ ಅನ್ವೇಷಣಾ ಹಂತದ ಕ್ರಮದಲ್ಲಿ ಉತ್ಪಾದಿಸಿದ ಅಥವಾ ತಯಾರಿಸಿದ ಸರಕುಗಳ ಮಾರಾಟವನ್ನು ಗಣನೆಗೆ ತೆಗೆದುಕೊಳ್ಳತಕ್ಕದ್ದಲ್ಲ ಮತ್ತು ಅಂಥ ಉತ್ಪಾದನೆ ಅಥವಾ ತಯಾರಿಕೆಯ ಬಗ್ಗೆ ಯಾವುದೇ ಪ್ರಶ್ನೆಯು ಉದ್ಭವಿಸುವಲ್ಲಿ ಪಕ್ಷಕಾರರಿಗೆ ಅವರ ಪ್ರಕರಣದ ಬಗ್ಗೆ ಮನವಿಯನ್ನು ಮಾಡಿಕೊಳ್ಳಲು ಯುಕ್ತ ಅವಕಾಶವನ್ನು ಕೊಟ್ಟ ತರುವಾಯ ಸಮುಚಿತ ಸರ್ಕಾರವು ತೆಗೆದುಕೊಂಡ ತೀರ್ಮಾನವು ಅಂತಿಮವಾಗಿರತಕ್ಕದ್ದು ಮತ್ತು ಅದನ್ನು ಯಾವುದೇ ನ್ಯಾಯಾಲಯ ಅಥವಾ ಇತರ ಪ್ರಾಧಿಕಾರವು ಪ್ರಶ್ನಿಸತಕ್ಕದ್ದಲ್ಲ.

(2) (1), (1ಎ), (1ಬಿ) ಮತ್ತು (1ಸಿ) ಉಪಪ್ರಕರಣಗಳ ಉಪಬಂಧಗಳು ಸಾಧ್ಯವಾಗಬಹುದಾದಷ್ಟರ ಮಟ್ಟಿಗೆ ಅಸ್ತಿತ್ವದಲ್ಲಿರುವ ಕಾರ್ಯಸಂಸ್ಥೆಗಳು, ಸ್ಥಾಪಿಸಿದ ಹೊಸ ಇಲಾಖೆಗಳು, ಉದ್ಯಮಗಳು ಅಥವಾ ಶಾಖೆಗಳಿಗೆ ಅನ್ವಯವಾಗತಕ್ಕದು:

ಪರಂತು, 1965ರ ಮೇ 29ಕ್ಕೆ ಮುಂಚೆ ಬೇರೆಬೇರೆ ಅವಧಿಗಳಲ್ಲಿ ಸ್ಥಾಪಿಸಲಾದ ವಿವಿಧ ಇಲಾಖೆಗಳು ಅಥವಾ ಉದ್ಯಮಗಳು ಅಥವಾ ಶಾಖೆಗಳನ್ನು (ಒಂದೇ ಕೈಗಾರಿಕೆಯಲ್ಲಿಯೇ ಆಗಲಿ ಅಥವಾ ಇಲ್ಲದಿರಲಿ) ಒಳಗೊಂಡು, ಅಸ್ತಿತ್ವದಲ್ಲಿರುವ ಕಾರ್ಯಸಂಸ್ಥೆಗೆ ಸಂಬಂಧಪಟ್ಟಂತೆ ನಿಯೋಜಕನು ಅಂಥ ಇಲಾಖೆಗಳು ಅಥವಾ ಉದ್ಯಮಗಳು ಅಥವಾ ಶಾಖೆಗಳನ್ನು ಯಾವುದೇ ದಿನಾಂಕದಂದು ಸ್ಥಾಪಿಸಿದ್ದಾಗ್ಯೂ ಅಂಥ ಎಲ್ಲಾ ಇಲಾಖೆಗಳು ಅಥವಾ ಉದ್ಯಮಗಳು ಅಥವಾ ಇಲಾಖೆಗಳ ನಿಯೋಜಿತರಿಗೆ ಅಂಥ ಎಲ್ಲ ಇಲಾಖೆಗಳು ಅಥವಾ ಉದ್ಯಮಗಳು ಅಥವಾ ಶಾಖೆಗಳಿಗೆ ಸಂಬಂಧಿಸಿದಂತೆ ಲೆಕ್ಕ ಹಾಕಿದ ಒಟ್ಟುಗೂಡಿಸಿದ ಲಾಭಗಳ ಆಧಾರದ ಮೇಲೆ ಬೋನಸ್‌ನ್ನು ಸಂದಾಯಮಾಡಲಾಗುತ್ತಿದ್ದರೆ ಆಗ ಅಂಥ ನಿಯೋಜಕನು ಹಿಂದೆ ಹೇಳಿದಂತೆ ಲೆಕ್ಕ ಹಾಕಿದ ಒಟ್ಟುಗೂಡಿಸಿದ ಲಾಭಗಳ ಆಧಾರದ ಮೇಲೆ ಅಂಥ ಎಲ್ಲಾ ಇಲಾಖೆಗಳು ಅಥವಾ ಉದ್ಯಮಗಳು ಅಥವಾ ಶಾಖೆಗಳು (ಅವುಗಳನ್ನು ಆ ದಿನಾಂಕಕ್ಕೆ ಮುಂಚೆಯೇ ಆಗಲಿ ಅಥವಾ ತರುವಾಯವೇ ಆಗಲಿ ಸ್ಥಾಪಿಸಿರಲಿ) ಅವುಗಳ ನೌಕರರಿಗೆ ಈ ಅಧಿನಿಯಮದ ಉಪಬಂಧಗಳಿಗೆ ಅನುಸಾರವಾಗಿ ಬೋನಸ್‌ನ್ನು ಸಂದಾಯ ಮಾಡಲು ಹೊಣೆಗಾರನಾಗಿರತಕ್ಕದು.

17. ಅಧಿನಿಯಮದ ಮೇರೆಗೆ ಸಂದಾಯ ಮಾಡಬೇಕಾದ ಬೋನಸ್‌ನ ಬಗ್ಗೆ ರೂಢಿಗತ ಅಥವಾ ಮಧ್ಯಕಾಲೀನ ಬೋನಸ್‌ನ ಹೊಂದಾಣಿಕೆ:- ಯಾವುದೇ ಲೆಕ್ಕದ ವರ್ಷದಲ್ಲಿ -

(ಎ) ನಿಯೋಜಕನು, ನೌಕರನಿಗೆ ಯಾವುದೇ ಪೂಜಾಬೋನಸ್ ಅಥವಾ ಇತರ ರೂಢಿಗತ ಬೋನಸ್‌ನ್ನು ಸಂದಾಯ ಮಾಡಿರುವಲ್ಲಿ; ಅಥವಾ

(ಬಿ) ನಿಯೋಜಕನು ಈ ಅಧಿನಿಯಮದ ಮೇರೆಗೆ ಸಂದಾಯ ಮಾಡಬೇಕಾದ ಬೋನಸ್ಸಿನ ಭಾಗವನ್ನು ಅಂಥ ಬೋನಸ್ಸನ್ನು ಸಂದಾಯ ಮಾಡಬೇಕಾದಂಥ ದಿನಾಂಕಕ್ಕೆ ಮುಂಚೆ ನೌಕರರಿಗೆ ಸಂದಾಯ ಮಾಡಿರುವಲ್ಲಿ ಆಗ, ನಿಯೋಜಕನು ಆ ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಈ ಅಧಿನಿಯಮದ ಮೇರೆಗೆ ನೌಕರನಿಗೆ ಅವನು ಸಂದಾಯ ಮಾಡಬೇಕಾದ ಬೋನಸ್ಸಿನ ಮೊಬಲಗಿನಿಂದ ಹಾಗೆ ಸಂದಾಯ ಮಾಡಿದ ಬೋನಸ್ಸಿನ ಮೊಬಲಗನ್ನು ಕಳೆದುಕೊಳ್ಳಲು ಹಕ್ಕುಳ್ಳವನಾಗಿರತಕ್ಕದ್ದು ಮತ್ತು ಆ ನೌಕರನು ಶಿಲ್ಕನ್ನು ಮಾತ್ರ ಸ್ವೀಕರಿಸಲು ಹಕ್ಕುಳ್ಳವನಾಗಿರತಕ್ಕದ್ದು.

18. ಅಧಿನಿಯಮದ ಮೇರೆಗೆ ಸಂದಾಯ ಮಾಡಬೇಕಾದ ಬೋನಸ್ಸಿನಿಂದ ಕೆಲವು ಮೊಬಲಗುಗಳನ್ನು ಕಳೆಯುವುದು:- ಯಾವುದೇ ಲೆಕ್ಕದ ವರ್ಷದಲ್ಲಿ ನಿಯೋಜಕನಿಗೆ ಹಣಕಾಸು ನಷ್ಟವನ್ನುಂಟುಮಾಡುವ ದುರ್ವರ್ತನೆಯ ಬಗ್ಗೆ ಒಬ್ಬ ನೌಕರನನ್ನು ತಪ್ಪಿತಸ್ಥನೆಂದು ನಿರ್ಧರಿಸಿರುವಲ್ಲಿ ಆಗ ಆ ಲೆಕ್ಕದ ವರ್ಷಕ್ಕೆ ಮಾತ್ರ ಸಂಬಂಧಿಸಿದಂತೆ ಈ ಅಧಿನಿಯಮದ ಮೇರೆಗೆ ನೌಕರನಿಗೆ ನಿಯೋಜಕನು ಸಂದಾಯ ಮಾಡಬೇಕಾದ ಬೋನಸ್ಸಿನ ಮೊಬಲಗಿನಿಂದ ನಷ್ಟದ ಮೊಬಲಗನ್ನು ಕಳೆದುಕೊಳ್ಳುವುದು ಅವನಿಗೆ ಕಾನೂನು ಸಮ್ಮತವಾಗಿರತಕ್ಕದ್ದು. ಮತ್ತು ಆ ನೌಕರನು ಶಿಲ್ಕು ಯಾವುದಾದರೂ ಇದ್ದರೆ ಅದನ್ನು ಸ್ವೀಕರಿಸಲು ಹಕ್ಕುಳ್ಳವನಾಗಿರತಕ್ಕದ್ದು.

19. ಬೋನಸ್ಸಿನ ಸಂದಾಯಕ್ಕಾಗಿ ಕಾಲಪರಿಮಿತಿ:- ಈ ಅಧಿನಿಯಮದ ಮೇರೆಗೆ ಬೋನಸ್ಸಿನ ರೂಪದಲ್ಲಿ ನೌಕರನಿಗೆ ಸಂದಾಯ ಮಾಡಬೇಕಾದ ಎಲ್ಲಾ ಮೊಬಲಗುಗಳನ್ನು ಅವನ ನಿಯೋಜಕನು ನಗದುರೂಪದಲ್ಲಿ -

(ಎ) 22ನೇ ಪ್ರಕರಣದ ಮೇರೆಗೆ ಯಾವುದೇ ಪ್ರಾಧಿಕಾರದ ಮುಂದೆ ಬೋನಸ್ಸನ್ನು ಸಂದಾಯಮಾಡುವ ಬಗ್ಗೆ ವಿವಾದವು ಇತ್ಯರ್ಥದಲ್ಲಿರುವಲ್ಲಿ ಅಂಥ ವಿವಾದಕ್ಕೆ ಸಂಬಂಧಿಸಿದಂತೆ ಯಾವ ದಿನಾಂಕದಂದು ಆ ಐತೀರ್ಪನ್ನು ಜಾರಿಗೊಳಿಸಬಹುದಾಗಿದೆಯೋ ಅಥವಾ ಆ ಒಪ್ಪಂದವು ಪ್ರವರ್ತನೆಗೆ ಬರುವುದೋ ಆ ದಿನಾಂಕದಿಂದ ಒಂದು ತಿಂಗಳೊಳಗೆ;

(ಬಿ) ಯಾವುದೇ ಇತರ ಪ್ರಕರಣದಲ್ಲಿ ಆ ಲೆಕ್ಕದ ವರ್ಷದ ಮುಕ್ತಾಯದಿಂದ ಎಂಟು ತಿಂಗಳ ಅವಧಿಯೊಳಗೆ

- ಸಂದಾಯ ಮಾಡತಕ್ಕದ್ದು:

ಪರಂತು, ಸಮುಚಿತ ಸರ್ಕಾರವು ಅಥವಾ ಈ ಬಗ್ಗೆ ಸಮುಚಿತ ಸರ್ಕಾರವು ನಿರ್ದಿಷ್ಟಪಡಿಸಬಹುದಾದಂಥ ಪ್ರಾಧಿಕಾರವು, ನಿಯೋಜಕನು ಅದಕ್ಕೆ ಮಾಡಿಕೊಂಡ ಅರ್ಜಿಯ ಮೇಲೆ ಮತ್ತು ಸಾಕಷ್ಟು ಕಾರಣಗಳಿಗಾಗಿ ಆದೇಶದ ಮೂಲಕ ಸದರಿ ಎಂಟು ತಿಂಗಳುಗಳ ಅವಧಿಯನ್ನು ಅದು ಸೂಕ್ತವೆಂದು ಯೋಚಿಸುವಂಥ ಇನ್ನೂ ಹೆಚ್ಚಿನ ಅವಧಿಯವರೆಗೆ ಅಥವಾ ಅವಧಿಗಳವರೆಗೆ ವಿಸ್ತರಿಸಬಹುದು. ಆದಾಗ್ಯೂ ಹಾಗೆ ವಿಸ್ತರಿಸಿದ ಒಟ್ಟು ಅವಧಿಯು ಯಾವುದೇ ಸಂದರ್ಭದಲ್ಲಿ ಎರಡು ವರ್ಷಗಳನ್ನು ಮೀರತಕ್ಕದ್ದಲ್ಲ.

* * * * *

20. ಕೆಲವು ಸಂದರ್ಭಗಳಲ್ಲಿ ಸರ್ಕಾರಿ ವಲಯದಲ್ಲಿನ ಕಾರ್ಯಸಂಸ್ಥೆಗಳಿಗೆ ಅಧಿನಿಯಮದ ಅನ್ವಯ:- (1) ಯಾವುದೇ ಲೆಕ್ಕದ ವರ್ಷದಲ್ಲಿ ಸರ್ಕಾರಿ ವಲಯದಲ್ಲಿನ ಒಂದು ಕಾರ್ಯ ಸಂಸ್ಥೆಯು, ಖಾಸಗಿ ವಲಯದಲ್ಲಿನ ಒಂದು ಕಾರ್ಯಸಂಸ್ಥೆಯೊಂದಿಗೆ ಪೈಪೋಟಿ ಮಾಡಿ ಅದು ಉತ್ಪಾದಿಸಿದ ಅಥವಾ ತಯಾರಿಸಿದ ಯಾವುದೇ ಸರಕುಗಳನ್ನು ಮಾರಿದರೆ ಅಥವಾ ಯಾವುದೇ ಸೇವೆಗಳನ್ನು ಸಲ್ಲಿಸಿದ್ದರೆ ಮತ್ತು ಅಂಥ ಮಾರಾಟ ಅಥವಾ ಸೇವೆಗಳು ಅಥವಾ ಅವೆರಡರಿಂದ ಬಂದ ಆದಾಯವು, ಆ ವರ್ಷಕ್ಕಾಗಿ ಸರ್ಕಾರಿ ವಲಯದಲ್ಲಿನ ಕಾರ್ಯಸಂಸ್ಥೆಯ ಒಟ್ಟು ಆದಾಯದ ಶೇಕಡಾ ಇಪ್ಪತ್ತರಷ್ಟಕ್ಕಿಂತ ಕಡಿಮೆ ಇಲ್ಲದಿದ್ದರೆ ಆಗ ಈ ಅಧಿನಿಯಮದ ಉಪಬಂಧಗಳು ಸರ್ಕಾರಿ ವಲಯದಲ್ಲಿನ ಅಂಥ ಕಾರ್ಯಸಂಸ್ಥೆಗೆ ಸಂಬಂಧಪಟ್ಟಂತೆ ಅವು ಖಾಸಗಿ ವಲಯದಲ್ಲಿನ ಅಂಥದೇ ಕಾರ್ಯಸಂಸ್ಥೆಗೆ ಸಂಬಂಧಪಟ್ಟಂತೆ ಅನ್ವಯವಾಗುವ ಹಾಗೆ ಅನ್ವಯವಾಗತಕ್ಕದ್ದು.

(2) (1)ನೇ ಉಪಪ್ರಕರಣದಲ್ಲಿ ಅನ್ಯಥಾ ಉಪಬಂಧಿಸಿದ್ದಂತೆ ಹೊರತು, ಈ ಅಧಿನಿಯಮದಲ್ಲಿ ಇರುವುದು ಯಾವುದೂ, ಸರ್ಕಾರಿ ವಲಯದಲ್ಲಿನ ಯಾವುದೇ ಕಾರ್ಯಸಂಸ್ಥೆಯು ನಿಯೋಜಿಸಿಕೊಂಡಿರುವ ನೌಕರರಿಗೆ ಅನ್ವಯವಾಗತಕ್ಕದ್ದಲ್ಲ.

21. ನಿಯೋಜಕನಿಂದ ಬಾಕಿಯಾದ ಬೋನಸ್ಸಿನ ವಸೂಲಿ:- ಒಂದು ಇತ್ಯರ್ಥ ಅಥವಾ ಐತೀರ್ಪು ಅಥವಾ ಒಪ್ಪಂದದ ಮೇರೆಗೆ ಒಬ್ಬ ನೌಕರನಿಗೆ ಅವನ ನಿಯೋಜಕನಿಂದ ಬೋನಸ್ಸಿನ ರೂಪದಲ್ಲಿ ಯಾವುದೇ ಹಣವು ಬಾಕಿಯಾಗಿರುವಲ್ಲಿ, ಆ ನೌಕರನು ಸ್ವತಃ ಅಥವಾ ಈ ಬಗ್ಗೆ ಬರಹದಲ್ಲಿ ಅವನು ಅಧಿಕೃತಗೊಳಿಸಿದ ಯಾವನೇ ಇತರ ವ್ಯಕ್ತಿಯು ಅಥವಾ ನೌಕರನು ಮರಣದ ಸಂದರ್ಭದಲ್ಲಿ ಅವನಿಂದ ಹಸ್ತಾಂತರ ಪಡೆದವನು ಅಥವಾ ಅವನ ವಾರಸುದಾರರ ವಸೂಲಿಯ ಯಾವುದೇ ಇತರ ವಿಧಾನಕ್ಕೆ ಬಾಧಕವಾಗದಂತೆ, ಅವನಿಗೆ ಬಾಕಿಯಾಗಿರುವ ಹಣದ ವಸೂಲಿಗಾಗಿ ಸಮುಚಿತ ಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಸಮುಚಿತ ಸರ್ಕಾರಕ್ಕೆ ಅಥವಾ ಈ ಬಗ್ಗೆ ಸಮುಚಿತ ಸರ್ಕಾರವು ನಿರ್ದಿಷ್ಟಪಡಿಸಬಹುದಾದಂಥ ಪ್ರಾಧಿಕಾರಕ್ಕೆ ಯಾವುದೇ ಹಣವು ಹಾಗೆ ಬಾಕಿಯಾಗಿದೆ ಎಂದು ಮನದಟ್ಟಾದರೆ ಅದು ಆ ಮೊಬಲಗಿಗಾಗಿ ಕಲೆಕ್ಟರನಿಗೆ ಒಂದು ಪ್ರಮಾಣ ಪತ್ರವನ್ನು ಕೊಡತಕ್ಕದ್ದು; ಅವನು ಅದನ್ನು ಭೂ ಕಂದಾಯದ ಬಾಕಿಯಂತೆ ಅದೇ ರೀತಿಯಲ್ಲಿ ವಸೂಲು ಮಾಡಲು ಮುಂದುವರಿಯತಕ್ಕದ್ದು:

ಪರಂತು, ಅಂಥ ಪ್ರತಿಯೊಂದು ಅರ್ಜಿಯನ್ನು ನಿಯೋಜಕನಿಂದ ನೌಕರನಿಗೆ ಆ ಹಣವು ಬಾಕಿಯಾದಂಥ ದಿನಾಂಕದಿಂದ ಒಂದು ವರ್ಷದೊಳಗೆ ಸಲ್ಲಿಸತಕ್ಕದ್ದು:

ಮತ್ತೂ ಪರಂತು, ಅಂಥ ಯಾವುದೇ ಅರ್ಜಿಯನ್ನು ಒಂದು ವರ್ಷದ ಸದರಿ ಅವಧಿಯು ಮುಕ್ತಾಯವಾದ ತರುವಾಯ ಆ ಸದರಿ ಅವಧಿಯೊಳಗೆ ಆ ಅರ್ಜಿಯನ್ನು ಸಲ್ಲಿಸದೆ ಇರುವುದಕ್ಕಾಗಿ ಅರ್ಜಿದಾರನಿಗೆ ಸಾಕಷ್ಟು ಕಾರಣವಿದ್ದಿತೆಂದು ಸಮುಚಿತ ಸರ್ಕಾರಕ್ಕೆ ಮನದಟ್ಟಾದರೆ ಪುರಸ್ಕರಿಸಬಹುದು.

ವಿವರಣೆ:- ಈ ಪ್ರಕರಣದಲ್ಲಿ ಮತ್ತು 22,23,24 ಮತ್ತು 25ನೇ ಪ್ರಕರಣಗಳಲ್ಲಿ “ನೌಕರ” ಎಂಬುದು ಈ ಅಧಿನಿಯಮದ ಮೇರೆಗೆ ಬೋನಸ್‌ನ ಸಂದಾಯಕ್ಕೆ ಹಕ್ಕುಳ್ಳವನಾಗಿರುವ ಆದರೆ ನಿಯೋಜನೆಯಲ್ಲಿ ಇಲ್ಲದಿರುವ ವ್ಯಕ್ತಿಯನ್ನು ಒಳಗೊಳ್ಳುತ್ತದೆ.

22. ಅಧಿನಿಯಮದ ಮೇರೆಗೆನ ವಿವಾದಗಳ ಒಪ್ಪಿಸುವಿಕೆ:- ಈ ಅಧಿನಿಯಮದ ಮೇರೆಗೆ ಸಂದಾಯ ಮಾಡಬೇಕಾದ ಬೋನಸ್‌ಗೆ ಸಂಬಂಧಿಸಿದಂತೆ ಅಥವಾ ಸರ್ಕಾರಿ ವಲಯದಲ್ಲಿನ ಕಾರ್ಯಸಂಸ್ಥೆಗೆ ಈ ಅಧಿನಿಯಮವನ್ನು ಅನ್ವಯಿಸುವುದಕ್ಕೆ ಸಂಬಂಧಿಸಿದಂತೆ ಒಬ್ಬ ನಿಯೋಜಕ ಮತ್ತು ಅವನ ನೌಕರರ ನಡುವೆ ಯಾವುದೇ ವಿವಾದವು ಉದ್ಭವಿಸುವಲ್ಲಿ ಆಗ ಅಂಥ ವಿವಾದವನ್ನು ಕೈಗಾರಿಕಾ ವಿವಾದಗಳ ಅಧಿನಿಯಮ, 1947 (1947ರ 14) ಅಥವಾ ಒಂದು ರಾಜ್ಯದಲ್ಲಿ ಜಾರಿಯಲ್ಲಿರುವ ಕೈಗಾರಿಕಾ ವಿವಾದಗಳ ತನಿಖೆ ಮತ್ತು ಇತ್ಯರ್ಥಕ್ಕೆ ಸಂಬಂಧಪಟ್ಟ ಯಾವುದೇ ಸಂವಾದಿ ಕಾನೂನಿನ ಅರ್ಥ ವ್ಯಾಪ್ತಿಯೊಳಗೆ ಕೈಗಾರಿಕಾ ವಿವಾದವಾಗಿರುವುದಾಗಿ ಭಾವಿಸತಕ್ಕದ್ದು ಮತ್ತು ಆ ಅಧಿನಿಯಮದ ಉಪಬಂಧಗಳು ಅಥವಾ ಸಂದರ್ಭಾನುಸಾರ ಅಂಥ ಕಾನೂನು ಅನ್ಯಥಾ ಸ್ಪಷ್ಟವಾಗಿ ಉಪಬಂಧಿಸಿದ್ದಂತೆ ಹೊರತು ತದನುಸಾರವಾಗಿ ಅನ್ವಯವಾಗತಕ್ಕದ್ದು.

23. ನಿಗಮಗಳು ಮತ್ತು ಕಂಪನಿಗಳ ಆಯವ್ಯಯ ಪಟ್ಟಿ ಮತ್ತು ಲಾಭ ಮತ್ತು ನಷ್ಟದ ಲೆಕ್ಕದ ಯಥಾರ್ಥತೆಯ ಬಗ್ಗೆ ಪೂರ್ವಭಾವನೆ:- (1) ಕೈಗಾರಿಕಾ ವಿವಾದಗಳ ಅಧಿನಿಯಮ, 1947 (1947ರ 17)ರ ಮೇರೆಗೆ ಅಥವಾ ರಾಜ್ಯದಲ್ಲಿ ಜಾರಿಯಲ್ಲಿರುವ ಕೈಗಾರಿಕಾ ವಿವಾದಗಳ ತನಿಖೆ ಮತ್ತು ಇತ್ಯರ್ಥಕ್ಕೆ ಸಂಬಂಧಪಟ್ಟ ಯಾವುದೇ ಸಂವಾದಿ ಕಾನೂನಿನ ಮೇರೆಗೆ ಯಾರಿಗೆ 22ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಸ್ವರೂಪದ ಯಾವುದೇ ವಿವಾದವನ್ನು ಒಪ್ಪಿಸಲಾಗಿದೆಯೋ, ಆ ಯಾವನೇ ಮಧ್ಯಸ್ಥ ಅಥವಾ ನ್ಯಾಯಾಧಿಕರಣದ ಮುಂದೆ (ಇಲ್ಲಿ ಇನ್ನು ಮುಂದೆ ಈ ಪ್ರಕರಣದಲ್ಲಿ ಮತ್ತು 24 ಮತ್ತು 25ನೇ ಪ್ರಕರಣಗಳಲ್ಲಿ ‘ಸದರಿ ಪ್ರಾಧಿಕಾರ’ ಎಂದು ಉಲ್ಲೇಖಿಸಲಾಗಿದೆ) ಇರುವ ವ್ಯವಹಾರಣೆಗಳ ಕ್ರಮದಲ್ಲಿ ನಿಗಮ ಅಥವಾ ಕಂಪನಿಯಾಗಿರುವ (ಬ್ಯಾಂಕಿಂಗ್ ಕಂಪನಿಯನ್ನು ಹೊರತುಪಡಿಸಿ) ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಲೇಖ ಪರಿಶೋಧಕನು ಅಥವಾ ಕಂಪನಿಗಳ ಅಧಿನಿಯಮ, 1956 (1956ರ 1)ರ 226ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ಕಂಪನಿಗಳ ಲೆಕ್ಕಪರಿಶೋಧಕರೆಂದು ಕಾರ್ಯ ನಿರ್ವಹಿಸಲು ಕ್ರಮಬದ್ಧವಾಗಿ ಅರ್ಹರಾದ ಲೆಕ್ಕಪರಿಶೋಧಕರು ಕ್ರಮಬದ್ಧವಾಗಿ ಲೆಕ್ಕ ಪರಿಶೋಧನೆ ಮಾಡಿದ ಆ ಆಯವ್ಯಯ ಪಟ್ಟಿ ಮತ್ತು ಲಾಭ ಮತ್ತು ನಷ್ಟದ ಲೆಕ್ಕವನ್ನು ಅದರ ಮುಂದೆ ಹಾಜರುಪಡಿಸಿದಲ್ಲಿ, ಆಗ ಸದರಿ ಪ್ರಾಧಿಕಾರವು ಅಂಥ ಆಯವ್ಯಯಪಟ್ಟಿ ಮತ್ತು ಲಾಭ ಮತ್ತು ನಷ್ಟದ ಲೆಕ್ಕದಲ್ಲಿ ಅಡಕವಾಗಿರುವ ನಿರೂಪಣೆಗಳು ಮತ್ತು ವಿವರಗಳು ಯಥಾರ್ಥವಾಗಿರುವುದಾಗಿ ಪೂರ್ವಭಾವನೆ ಮಾಡಬಹುದು ಮತ್ತು ಆ ನಿಗಮ ಅಥವಾ ಕಂಪನಿಗೆ ಶಪಥ ಪತ್ರವನ್ನು ದಾಖಲು ಮಾಡುವ ಮೂಲಕ ಅಥವಾ ಯಾವುದೇ ಇತರ ವಿಧಾನದ ಮೂಲಕ ಅಂಥ ನಿರೂಪಣೆಗಳು ಮತ್ತು ವಿವರಗಳ ಯಥಾರ್ಥತೆಯನ್ನು ರುಜುವಾತುಪಡಿಸುವುದು ಅವಶ್ಯವಿರತಕ್ಕದ್ದಲ್ಲ:

ಪರಂತು, ಸದರಿ ಪ್ರಾಧಿಕಾರಕ್ಕೆ ಆ ನಿಗಮ ಅಥವಾ ಆ ಕಂಪನಿಯ ಆಯವ್ಯಯ ಪಟ್ಟಿ ಅಥವಾ ಲಾಭ ಮತ್ತು ನಷ್ಟದ ಲೆಕ್ಕದಲ್ಲಿ ಅಡಕವಾದ ನಿರೂಪಣೆಗಳು ಮತ್ತು ವಿವರಗಳು ಯಥಾರ್ಥವಾಗಿಲ್ಲವೆಂದು ಮನದಟ್ಟಾಗಿರುವಲ್ಲಿ, ಅದು ಅಂಥ ನಿರೂಪಣೆಗಳು ಮತ್ತು ವಿವರಗಳ ಯಥಾರ್ಥತೆಯನ್ನು ಕಂಡುಹಿಡಿಯಲು ಅದು ಅವಶ್ಯವೆಂದು ಯೋಚಿಸುವಂಥ ಕ್ರಮಗಳನ್ನು ಕೈಗೊಳ್ಳಬಹುದು.

(2) ವಿವಾದಕ್ಕೆ ಒಂದು ಪಕ್ಷಕಾರನಾಗಿರುವ ಯಾವುದೇ ಕಾರ್ಮಿಕ ಸಂಘವು ಅಥವಾ ಯಾವುದೇ ಕಾರ್ಮಿಕ ಸಂಘವು ಇಲ್ಲದಿರುವಲ್ಲಿ, ಆ ವಿವಾದಕ್ಕೆ ಪಕ್ಷಕಾರನಾಗಿರುವ ನೌಕರರು ಆ ಆಯವ್ಯಯ ಪಟ್ಟಿ ಅಥವಾ ಲಾಭ ಅಥವಾ ನಷ್ಟದ ಲೆಕ್ಕದಲ್ಲಿನ ಯಾವುದೇ ಬಾಬಿಗೆ ಸಂಬಂಧಪಟ್ಟಂತೆ ಯಾವುದೇ ಸ್ಪಷ್ಟೀಕರಣವನ್ನು ಕೋರಿ ಸದರಿ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಿದಾಗ ಅದು ಅಂಥ ಸ್ಪಷ್ಟೀಕರಣವು ಅವಶ್ಯಕವೆಂದು ಅದು ಮನದಟ್ಟು ಮಾಡಿಕೊಂಡು ತರುವಾಯ ಆದೇಶದ ಮೂಲಕ, ಆ ಕಾರ್ಮಿಕ ಸಂಘ ಅಥವಾ ನೌಕರರಿಗೆ ಆ ನಿರ್ದೇಶನದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಕಾಲದೊಳಗೆ ಅಂಥ ಸ್ಪಷ್ಟೀಕರಣವನ್ನು ಒದಗಿಸಲು ಆ ನಿಗಮ ಅಥವಾ ಸಂದರ್ಭಾನುಸಾರ ಆ ಕಂಪನಿಗೆ ನಿರ್ದೇಶಿಸಬಹುದು ಮತ್ತು ಆ ನಿಗಮ ಅಥವಾ ಸಂದರ್ಭಾನುಸಾರ ಆ ಕಂಪನಿಯು ಅಂಥ ನಿರ್ದೇಶನವನ್ನು ಪಾಲಿಸತಕ್ಕದ್ದು.

24. ಬ್ಯಾಂಕಿಂಗ್ ಕಂಪನಿಗಳ ಲೆಕ್ಕಪರಿಶೋಧಿತ ಲೆಕ್ಕಪತ್ರಗಳನ್ನು ಪ್ರಶ್ನಿಸತಕ್ಕದ್ದಲ್ಲ:- (1) ಬ್ಯಾಂಕಿಂಗ್ ಕಂಪನಿಯಾಗಿರುವ ಒಬ್ಬ ನಿಯೋಜಕ ಮತ್ತು ನೌಕರರ ನಡುವೆ 22ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಸ್ವರೂಪದ ಯಾವುದೇ ವಿವಾದವನ್ನು ಆ ಪ್ರಕರಣದ ಮೇರೆಗೆ ಸದರಿ ಪ್ರಾಧಿಕಾರಕ್ಕೆ ಒಪ್ಪಿಸಲಾಗಿರುವಲ್ಲಿ ಮತ್ತು ವ್ಯವಹಾರಣೆಗಳ ಕ್ರಮದಲ್ಲಿ ಕ್ರಮಬದ್ಧವಾಗಿ ಲೆಕ್ಕ ಪರಿಶೋಧಿತವಾದ ಆ ಬ್ಯಾಂಕಿಂಗ್ ಕಂಪನಿಯ ಲೆಕ್ಕಪತ್ರಗಳನ್ನು ಅದರ ಮುಂದೆ ಹಾಜರುಪಡಿಸಿರುವಲ್ಲಿ ಸದರಿ ಪ್ರಾಧಿಕಾರವು ಯಾವುದೇ ಕಾರ್ಮಿಕ ಸಂಘ ಅಥವಾ ನೌಕರರಿಗೆ ಅಂಥ ಲೆಕ್ಕಪತ್ರಗಳ ಸರಿತನವನ್ನು ಪ್ರಶ್ನಿಸಲು ಅನುಮತಿಸತಕ್ಕದ್ದಲ್ಲ. ಆದರೆ ಈ ಅಧಿನಿಯಮದ ಮೇರೆಗೆ ಬಾಕಿಯಾದ ಬೋನಸ್‌ನ ಮೊಬಲಗನ್ನು ಸರಿನೋಡುವುದಕ್ಕಾಗಿ ಅವಶ್ಯವಾಗಿರುವಂಥ ಮಾಹಿತಿಯನ್ನು ಆ ಬ್ಯಾಂಕಿಂಗ್ ಕಂಪನಿಯಿಂದ ಪಡೆಯುವುದಕ್ಕೆ ಆ ಕಾರ್ಮಿಕ ಸಂಘ ಅಥವಾ ನೌಕರರಿಗೆ ಅನುಮತಿಯನ್ನು ಕೊಡಬಹುದು.

(2) (1)ನೇ ಉಪಪ್ರಕರಣದಲ್ಲಿ ಅಡಕವಾಗಿರುವುದು ಯಾವುದೂ, ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949 (1949ರ 10)ರ 34ಎ ಪ್ರಕರಣದ ಉಪಬಂಧಗಳ ಮೇರೆಗೆ ಯಾವ ಮಾಹಿತಿಯನ್ನು ಒದಗಿಸಲು ಬ್ಯಾಂಕಿಂಗ್ ಕಂಪನಿಯನ್ನು ಒತ್ತಾಯಿಸುವಂತಿಲ್ಲವೋ ಆ ಯಾವುದೇ ಮಾಹಿತಿಯನ್ನು ಪಡೆಯಲು ಆ ಕಾರ್ಮಿಕ ಸಂಘವನ್ನು ಅಥವಾ ನೌಕರರನ್ನು ಶಕ್ತಗೊಳಿಸತಕ್ಕದ್ದಲ್ಲ.

25. ನಿಗಮಗಳು ಅಥವಾ ಕಂಪನಿಗಳಿಗಿಲ್ಲದ ನಿಯೋಜಕರ ಲೆಕ್ಕಪತ್ರಗಳ ಲೆಕ್ಕ ಪರಿಶೋಧನೆ:- (1) ನಿಗಮ ಅಥವಾ ಕಂಪನಿಯಾಗಿಲ್ಲದ ನಿಯೋಜಕ ಮತ್ತು ಅವನ ನೌಕರರ ನಡುವೆ 22ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಸ್ವರೂಪದ ಯಾವುದೇ ವಿವಾದವನ್ನು ಆ ಪ್ರಕರಣದ ಮೇರೆಗೆ ಸದರಿ ಪ್ರಾಧಿಕಾರಕ್ಕೆ ಒಪ್ಪಿಸಿರುವಲ್ಲಿ ಮತ್ತು ಕಂಪನಿಗಳ ಅಧಿನಿಯಮ, 1956 (1956 ರ1)ರ 226ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ಕಂಪನಿಗಳ ಲೆಕ್ಕಪರಿಶೋಧಕನೆಂದು ಕಾರ್ಯನಿರ್ವಹಿಸಲು ಕ್ರಮಬದ್ಧವಾಗಿ ಅರ್ಹನಾದ ಯಾವನೇ ಲೆಕ್ಕಪರಿಶೋಧಕನು

ಲೆಕ್ಕಪರಿಶೋಧಿಸಿದ, ಅಂಥ ನಿಯೋಜಕನ ಲೆಕ್ಕಪತ್ರಗಳನ್ನು ಸದರಿ ಪ್ರಾಧಿಕಾರದ ಮುಂದೆ ಹಾಜರುಪಡಿಸಿದಲ್ಲಿ, 23ನೇ ಪ್ರಕರಣದ ಉಪಬಂಧಗಳು, ಸಾಧ್ಯವಾಗಬಹುದಾದಷ್ಟು ಮಟ್ಟಿಗೆ ಹಾಗೆ ಲೆಕ್ಕಪರಿಶೋಧಿತವಾದ ಲೆಕ್ಕಪತ್ರಗಳಿಗೆ ಅನ್ವಯವಾಗತಕ್ಕುದು.

(2) ಸದರಿ ಪ್ರಾಧಿಕಾರವು ಅಂಥ ನಿಯೋಜಕನ ಲೆಕ್ಕಪತ್ರಗಳನ್ನು ಅಂಥ ಯಾವನೇ ಲೆಕ್ಕಪರಿಶೋಧಕನು ಲೆಕ್ಕಪರಿಶೋಧನೆ ಮಾಡಿಲ್ಲವೆಂದು ನಿರ್ದರಿಸಿದಾಗ ಮತ್ತು ಅದು ಅದಕ್ಕೆ ಒಪ್ಪಿಸಿದ ಪ್ರಶ್ನೆಯನ್ನು ತೀರ್ಮಾನಿಸುವುದಕ್ಕಾಗಿ ಅಂಥ ನಿಯೋಜಕನ ಲೆಕ್ಕ ಪತ್ರಗಳ ಪರಿಶೋಧನೆಯು ಅವಶ್ಯವೆಂದು ಅಭಿಪ್ರಾಯಪಟ್ಟಾಗ, ಆಗ, ಅದು ಆದೇಶದ ಮೂಲಕ, ಆ ನಿರ್ದೇಶನದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಕಾಲದೊಳಗೆ ಅಥವಾ ಅದು ಅವಕಾಶ ಮಾಡಿಕೊಡಬಹುದಾದಂಥ ಇನ್ನೂ ಹೆಚ್ಚಿನ ಕಾಲದೊಳಗೆ ಅದು ಸೂಕ್ತವೆಂದು ಯೋಚಿಸುವಂಥ ಲೆಕ್ಕ ಪರಿಶೋಧಕ ಮತ್ತು ಲೆಕ್ಕಪರಿಶೋಧಕರಿಂದ ಅವನ ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧನೆ ಮಾಡಿಕೊಳ್ಳುವಂತೆ ನಿಯೋಜಕನಿಗೆ ನಿರ್ದೇಶಿಸಬಹುದು ಮತ್ತು ಆ ತರುವಾಯ ಆ ನಿಯೋಜಕನು ಅಂಥ ನಿರ್ದೇಶನವನ್ನು ಪಾಲಿಸತಕ್ಕುದು.

(3) (2)ನೇ ಉಪಪ್ರಕರಣದ ಮೇರೆಗೆ ನಿಯೋಜಕನು ಲೆಕ್ಕಪತ್ರಗಳನ್ನು ಲೆಕ್ಕ ಪರಿಶೋಧನೆ ಮಾಡಿಕೊಳ್ಳಲು ತಪ್ಪಿರುವಲ್ಲಿ ಸದರಿ ಪ್ರಾಧಿಕಾರವು, 28ನೇ ಪ್ರಕರಣದ ಉಪಬಂಧಗಳಿಗೆ ಬಾಧಕವಾಗದಂತೆ ಅದು ಸೂಕ್ತವೆಂದು ಯೋಚಿಸುವಂಥ ಲೆಕ್ಕಪರಿಶೋಧಕ ಅಥವಾ ಲೆಕ್ಕ ಪರಿಶೋಧಕರಿಂದ ಲೆಕ್ಕಪತ್ರಗಳನ್ನು ಪರಿಶೋಧಿಸಿಕೊಳ್ಳಬಹುದು.

(4) (2)ನೇ ಉಪಪ್ರಕರಣ ಅಥವಾ (3)ನೇ ಉಪಪ್ರಕರಣದ ಮೇರೆಗೆ ಲೆಕ್ಕಪತ್ರಗಳನ್ನು ಪರಿಶೋಧನೆ ಮಾಡಿದಾಗ, 23ನೇ ಪ್ರಕರಣದ ಉಪಬಂಧಗಳು ಸಾಧ್ಯವಾಗಬಹುದಾದಷ್ಟು ಮಟ್ಟಿಗೆ ಹಾಗೆ ಲೆಕ್ಕಪರಿಶೋಧಿಸಲಾದ ಲೆಕ್ಕಪತ್ರಗಳಿಗೆ ಅನ್ವಯವಾಗತಕ್ಕುದು.

(5) (3)ನೇ ಉಪಪ್ರಕರಣದ ಮೇರೆಗೆ ಯಾವುದೇ ಲೆಕ್ಕಪರಿಶೋಧನೆಯ ಮತ್ತು ಅದಕ್ಕೆ ಪ್ರಾಸಂಗಿಕ ವೆಚ್ಚಗಳನ್ನು (ಲೆಕ್ಕಪರಿಶೋಧಕ ಅಥವಾ ಲೆಕ್ಕಪರಿಶೋಧಕರ ಪರಿಶ್ರಮಧನವನ್ನೊಳಗೊಂಡು) ಸದರಿ ಪ್ರಾಧಿಕಾರವು ನಿರ್ದರಿಸತಕ್ಕುದು (ಆ ನಿರ್ದೇಶನೆಯು ಅಂತಿಮವಾಗಿರತಕ್ಕುದು) ಮತ್ತು ಅವುಗಳನ್ನು ನಿಯೋಜಕನು ಸಂದಾಯ ಮಾಡತಕ್ಕುದು ಮತ್ತು ಅಂಥ ಸಂದಾಯವನ್ನು ಮಾಡಲು ತಪ್ಪಿದಲ್ಲಿ ಅವುಗಳು 21ನೇ ಪ್ರಕರಣದಲ್ಲಿ ಉಪಬಂಧಿಸಿರುವ ರೀತಿಯಲ್ಲಿ ನಿಯೋಜಕನಿಂದ ವಸೂಲೀಯವಾಗತಕ್ಕುದು.

26. ರಿಜಿಸ್ಟರುಗಳು, ದಾಖಲೆಗಳು, ಮುಂತಾದುವುಗಳ ನಿರ್ವಹಣೆ:- ಪ್ರತಿಯೊಬ್ಬ ನಿಯೋಜಕನು ನಿಯಮಿಸಬಹುದಾದಂಥ ನಮೂನೆಯಲ್ಲಿ ಮತ್ತು ಅಂಥ ರೀತಿಯಲ್ಲಿ ಅಂಥ ರಿಜಿಸ್ಟರುಗಳ ದಾಖಲೆಗಳು ಮತ್ತು ಇತರೆ ದಸ್ತಾವೇಜುಗಳನ್ನು ತಯಾರಿಸತಕ್ಕುದು ಮತ್ತು ಇಟ್ಟುಕೊಂಡುಬರತಕ್ಕುದು.

27. ಪರಿಶೀಲಕರು:- (1) ಸಮುಚಿತ ಸರ್ಕಾರವು, ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ ಈ ಅಧಿನಿಯಮದ ಉದ್ದೇಶಗಳಿಗಾಗಿ ಪರಿಶೀಲಕರಾಗಿರಲು ಅದು ಸೂಕ್ತವೆಂದು ಯೋಚಿಸುವಂಥ ವ್ಯಕ್ತಿಗಳನ್ನು ನೇಮಕ ಮಾಡಬಹುದು ಮತ್ತು ಯಾವ ಪರಿಮಿತಿಗಳೊಳಗೆ ಅವರು ಅಧಿಕಾರ ವ್ಯಾಪ್ತಿಯನ್ನು ಚಲಾಯಿಸತಕ್ಕುದೋ ಆ ಪರಿಮಿತಿಗಳನ್ನು ನಿರ್ದರಿಸಬಹುದು.

(2) (1)ನೇ ಉಪಪ್ರಕರಣದ ಮೇರೆಗೆ ನೇಮಕಗೊಂಡ ಪರಿಶೀಲಕನು ಈ ಅಧಿನಿಯಮದ ಯಾವುದೇ ಉಪಬಂಧವನ್ನು ಪಾಲಿಸಲಾಗಿದೆಯೋ ಹೇಗೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶಕ್ಕಾಗಿ -

- (ಎ) ಅವನು ಅವಶ್ಯವೆಂದು ಪರ್ಯಾಲೋಚಿಸಬಹುದಾದಂಥ ಮಾಹಿತಿಯನ್ನು ಒದಗಿಸಲು ನಿಯೋಜಕನನ್ನು ಅಗತ್ಯಪಡಿಸಬಹುದು;
- (ಬಿ) ಯಾವುದೇ ಯುಕ್ತ ಕಾಲದಲ್ಲಿ ಮತ್ತು ಅವನು ಸೂಕ್ತವೆಂದು ಯೋಚಿಸಬಹುದಾದಂಥ ಸಹಾಯ ಯಾವುದಾದರೂ ಇದ್ದರೆ ಅದರೊಂದಿಗೆ ಯಾವುದೇ ಕಾರ್ಯಸಂಸ್ಥೆ ಅಥವಾ ಅದಕ್ಕೆ ಸೇರಿದ ಯಾವುದೇ ಆವರಣವನ್ನು ಪ್ರವೇಶಿಸಬಹುದು ಮತ್ತು ಅದರ ಪ್ರಭಾರದಲ್ಲಿ ಇರುವನೆಂದು ಕಂಡುಬರುವ ಯಾವನೇ ವ್ಯಕ್ತಿಯನ್ನು, ವ್ಯಕ್ತಿಗಳ ನಿಯೋಜನೆಗೆ ಅಥವಾ ಆ ಕಾರ್ಯಸಂಸ್ಥೆಯಲ್ಲಿ ಸಂಬಳ ಅಥವಾ ಮಜೂರಿ ಅಥವಾ ಬೋನಸ್‌ನ್ನು ಸಂದಾಯ ಮಾಡುವುದಕ್ಕೆ ಸಂಬಂಧಪಟ್ಟ ಯಾವುದೇ ಲೆಕ್ಕಪತ್ರಗಳು, ಪುಸ್ತಕಗಳು, ರಿಜಿಸ್ಟರುಗಳು ಮತ್ತು ಇತರೆ ದಸ್ತಾವೇಜುಗಳನ್ನು ಪರೀಕ್ಷಿಸುವುದಕ್ಕಾಗಿ ಅವನ ಮುಂದೆ ಹಾಜರುಪಡಿಸಲು ಅಗತ್ಯಪಡಿಸಬಹುದು;
- (ಸಿ) ಹಿಂದೆ ಹೇಳಿದ ಯಾವುದೇ ಉದ್ದೇಶಕ್ಕೆ ಸಂಬಂಧಪಟ್ಟ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಿಯೋಜಕ, ಅವನ ಏಜೆಂಟ್ ಅಥವಾ ನೌಕರ ಅಥವಾ ಆ ಕಾರ್ಯಸಂಸ್ಥೆಯ ಪ್ರಭಾರದಲ್ಲಿರುವ ಯಾವನೇ ಇತರ ವ್ಯಕ್ತಿ ಅಥವಾ ಅದಕ್ಕೆ ಸೇರಿದ ಯಾವುದೇ ಆವರಣ ಅಥವಾ ಪರಿಶೀಲಕನು ಆ ಕಾರ್ಯಸಂಸ್ಥೆಯಲ್ಲಿ ನಿಯೋಜಿತನಾಗಿರುವನೆಂದು ಅಥವಾ ಆಗಿದ್ದನೆಂದು ನಂಬಲು ಯುಕ್ತ ಕಾರಣವಿರುವ ಆ ಯಾವನೇ ವ್ಯಕ್ತಿಯನ್ನು ಪರೀಕ್ಷಿಸಬಹುದು;
- (ಡಿ) ಆ ಕಾರ್ಯಸಂಸ್ಥೆಗೆ ಸಂಬಂಧಪಟ್ಟಂತೆ ಇಟ್ಟುಕೊಂಡು ಬಂದಿರುವ ಯಾವುದೇ ಪುಸ್ತಕ, ರಿಜಿಸ್ಟರ್ ಅಥವಾ ಇತರ ದಸ್ತಾವೇಜುಗಳ ಪ್ರತಿಗಳನ್ನು ಮಾಡಿಕೊಳ್ಳಬಹುದು ಅಥವಾ ಅವುಗಳಿಂದ ಉದ್ಧಾರಗಳನ್ನು ತೆಗೆದುಕೊಳ್ಳಬಹುದು;
- (ಇ) ನಿಯಮಿಸಬಹುದಾದಂಥ ಇತರ ಅಧಿಕಾರಗಳನ್ನು ಚಲಾಯಿಸಬಹುದು.

(3) ಪ್ರತಿಯೊಬ್ಬ ಪರಿಶೀಲಕನನ್ನು ಭಾರತ ದಂಡ ಸಂಹಿತೆಯ (1860ರ 45) ಅರ್ಥವ್ಯಾಪ್ತಿಯೊಳಗೆ ಲೋಕ ನೌಕರನೆಂಬುದಾಗಿ ಭಾವಿಸತಕ್ಕುದು.

(4) (1)ನೇ ಉಪಪ್ರಕರಣದ ಮೇರೆಗೆ ಪರಿಶೀಲಕನು ಯಾವುದೇ ಲೆಕ್ಕಪತ್ರಗಳು, ಪುಸ್ತಕ, ರಿಜಿಸ್ಟರ್ ಅಥವಾ ಇತರೆ ದಸ್ತಾವೇಜನ್ನು ಹಾಜರುಪಡಿಸಲು ಅಥವಾ ಮಾಹಿತಿಯನ್ನು ಕೊಡಲು ಅಗತ್ಯಪಡಿಸಿದ ಯಾವನೇ ವ್ಯಕ್ತಿಯು ಹಾಗೆ ಮಾಡಲು ಕಾನೂನಿನ ಮೇರೆಗೆ ಬದ್ಧನಾಗಿರತಕ್ಕುದು.

(5) ಈ ಪ್ರಕರಣದಲ್ಲಿ ಅಡಕವಾಗಿರುವುದು ಯಾವುದೂ, ಪರಿಶೀಲಕನನ್ನು, ಯಾವುದನ್ನು ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949 (1949ರ 10)ರ 34ಎ ಪ್ರಕರಣದ ಉಪಬಂಧಗಳ ಮೇರೆಗೆ ಒದಗಿಸಲು, ಬಹಿರಂಗಪಡಿಸಲು, ಹಾಜರುಪಡಿಸಲು ಅಥವಾ

ಪರಿಶೀಲನೆಗಾಗಿ ಕೊಡಲು ಬ್ಯಾಂಕಿಂಗ್ ಕಂಪನಿಯನ್ನು ಒತ್ತಾಯಪಡಿಸಲು ಆಗುವುದಿಲ್ಲವೋ ಆ ಯಾವುದೇ ಅದರ ಲೆಕ್ಕದ ಪುಸ್ತಕಗಳು ಅಥವಾ ಇತರ ದಸ್ತಾವೇಜುಗಳನ್ನು ಒದಗಿಸಲು ಅಥವಾ ಅದರ ಬಗ್ಗೆ ಯಾವುದೇ ಹೇಳಿಕೆ ಅಥವಾ ಮಾಹಿತಿಯನ್ನು ಬಹಿರಂಗಪಡಿಸಲು ಅಥವಾ ಅವುಗಳನ್ನು ಹಾಜರುಪಡಿಸಲು ಅಥವಾ ಅವುಗಳನ್ನು ಪರಿಶೀಲನೆಗಾಗಿ ಕೊಡಲು ಬ್ಯಾಂಕಿಂಗ್ ಕಂಪನಿಯನ್ನು ಅಗತ್ಯಪಡಿಸಲು ಶಕ್ತಗೊಳಿಸತಕ್ಕದ್ದಲ್ಲ.

28. ದಂಡನೆ:- ಯಾವನೇ ವ್ಯಕ್ತಿಯು, -

(ಎ) ಈ ಅಧಿನಿಯಮದ ಯಾವುದೇ ಉಪಬಂಧವನ್ನು ಅಥವಾ ಅದರ ಮೇರೆಗೆ ರಚಿಸಿದ ಯಾವುದೇ ನಿಯಮವನ್ನು ಉಲ್ಲಂಘಿಸಿದರೆ; ಅಥವಾ

(ಬಿ) ಈ ಅಧಿನಿಯಮದ ಮೇರೆಗೆ ಯಾರಿಗೆ ನಿರ್ದೇಶನವನ್ನು ಕೊಡಲಾಗಿದೆಯೋ ಅಥವಾ ಕೋರಿಕೆಯನ್ನು ಮಾಡಿಕೊಳ್ಳಲಾಗಿದೆಯೋ ಅವನು, ಆ ನಿರ್ದೇಶನ ಅಥವಾ ಕೋರಿಕೆಯನ್ನು ಪಾಲಿಸಲು ತಪ್ಪಿದರೆ

- ಅವನು ಆರು ತಿಂಗಳುಗಳವರೆಗೆ ವಿಸ್ತರಿಸಬಹುದಾದಂಥ ಅವಧಿಯ ಕಾರಾವಾಸದಿಂದ ಅಥವಾ ಒಂದು ಸಾವಿರ ರೂಪಾಯಿಗಳವರೆಗೆ ವಿಸ್ತರಿಸಬಹುದಾದಂಥ ಜುಲಾಯಿಯಿಂದ ಅಥವಾ ಅವೆರಡರಿಂದಲೂ ದಂಡನೀಯನಾಗತಕ್ಕದ್ದು.

29. ಕಂಪನಿಗಳಿಂದ ಅಪರಾಧಗಳು:- (1) ಈ ಅಧಿನಿಯಮದ ಮೇರೆಗಿನ ಅಪರಾಧವನ್ನು ಮಾಡುವ ವ್ಯಕ್ತಿಯು ಕಂಪನಿಯಾಗಿದ್ದರೆ ಆ ಅಪರಾಧವನ್ನು ಮಾಡಿದ್ದ ಕಾಲದಲ್ಲಿ ಕಂಪನಿಯ ವ್ಯವಹಾರವನ್ನು ನಡೆಸುವುದಕ್ಕಾಗಿ ಆ ಕಂಪನಿಯ ಪ್ರಭಾರದಲ್ಲಿದ್ದ ಮತ್ತು ಅದಕ್ಕೆ ಜವಾಬ್ದಾರಾಗಿದ್ದ ಪ್ರತಿಯೊಬ್ಬ ವ್ಯಕ್ತಿ ಮತ್ತು ಕಂಪನಿಯನ್ನು ಆ ಅಪರಾಧದ ಬಗ್ಗೆ ತಪ್ಪಿತಸ್ಥನಾಗಿರುವುದಾಗಿ ಭಾವಿಸತಕ್ಕದ್ದು ಮತ್ತು ವ್ಯವಹಾರಣೆಗೆ ಗುರಿಯಾಗಲು ಮತ್ತು ತದನುಸಾರವಾಗಿ ದಂಡಿತನಾಗಲು ಹೊಣೆಗಾರನಾಗಿರತಕ್ಕದ್ದು:

ಪರಂತು, ಈ ಉಪಪ್ರಕರಣದಲ್ಲಿ ಅಡಕವಾಗಿರುವುದು ಯಾವುದೂ ಯಾವನೇ ಅಂಥ ವ್ಯಕ್ತಿಯನ್ನು, ಅವನು ಆ ಅಪರಾಧವು ಅವನಿಗೆ ತಿಳಿಯದೆ ಮಾಡಲಾಗಿದೆ ಎಂದು ಅಥವಾ ಅವನು ಅಂಥ ಅಪರಾಧವನ್ನು ಮಾಡುವುದನ್ನು ತಡೆಗಟ್ಟಲು ಎಲ್ಲಾ ಯುಕ್ತ ಶ್ರದ್ಧೆಯನ್ನು ವಹಿಸಿದ್ದೆನೆಂದು ರುಜುವಾತು ಮಾಡಿದರೆ ಯಾವುದೇ ದಂಡನೆಗೆ ಗುರಿಯಾಗಿಸತಕ್ಕದ್ದಲ್ಲ.

(2) (1)ನೇ ಉಪಪ್ರಕರಣದಲ್ಲಿ ಏನೇ ಅಡಕವಾಗಿದ್ದಾಗ್ಯೂ, ಈ ಅಧಿನಿಯಮದ ಮೇರೆಗಿನ ಅಪರಾಧವನ್ನು ಕಂಪನಿಯು ಮಾಡಿರುವಲ್ಲಿ ಮತ್ತು ಆ ಅಪರಾಧವನ್ನು ಕಂಪನಿಯ ಯಾವನೇ ನಿರ್ದೇಶಕ, ವ್ಯವಸ್ಥಾಪಕ, ಕಾರ್ಯದರ್ಶಿ ಅಥವಾ ಇತರ ಅಧಿಕಾರಿಯ ಸಮ್ಮತಿ ಅಥವಾ ಪರೋಕ್ಷ ಸಮ್ಮತಿಯಿಂದ ಮಾಡಲಾಗಿದೆ ಎಂದು ರುಜುವಾತು ಆಗಿರುವಲ್ಲಿ ಅಥವಾ ಅವನ ಯಾವುದೇ ನಿರ್ಲಕ್ಷ್ಯತೆಯ ಕಾರಣದಿಂದ ಆಗಿದೆ ಎಂದು ಆರೋಪಿಸಬಹುದಾದರೆ ಅಂಥ ನಿರ್ದೇಶಕ, ವ್ಯವಸ್ಥಾಪಕ, ಕಾರ್ಯದರ್ಶಿ ಅಥವಾ ಇತರ ಅಧಿಕಾರಿಯನ್ನು ಸಹ ಆ ಅಪರಾಧದ ಬಗ್ಗೆ ತಪ್ಪಿತಸ್ಥನಾಗಿರುವುದಾಗಿ ಭಾವಿಸತಕ್ಕದ್ದು ಮತ್ತು ವ್ಯವಹಾರಣೆಗೆ ಗುರಿಯಾಗಲು ಮತ್ತು ತದನುಸಾರವಾಗಿ ದಂಡಿತನಾಗಲು ಅವನು ಹೊಣೆಗಾರನಾಗಿರತಕ್ಕದ್ದು.

ವಿವರಣೆ:- ಈ ಪ್ರಕರಣದ ಉದ್ದೇಶಗಳಿಗಾಗಿ,-

(ಎ) 'ಕಂಪನಿ' ಎಂದರೆ ಯಾವುದೇ ನಿಗಮಿತ ನಿಕಾಯ ಮತ್ತು ಅದು ಫರ್ಮ ಅಥವಾ ವ್ಯಕ್ತಿಗಳ ಇತರ ಸಂಘವನ್ನು ಒಳಗೊಳ್ಳುತ್ತದೆ; ಮತ್ತು

(ಬಿ) ಫರ್ಮಿಗೆ ಸಂಬಂಧಪಟ್ಟಂತೆ 'ನಿರ್ದೇಶಕ' ಎಂದರೆ ಆ ಫರ್ಮಿನ ಒಬ್ಬ ಪಾಲುದಾರ.

30. ಅಪರಾಧಗಳ ಸಂಜ್ಞೆಯತೆ:- (1) ಯಾವುದೇ ನ್ಯಾಯಾಲಯವು ಈ ಅಧಿನಿಯಮದ ಮೇರೆಗೆ ದಂಡನೀಯವಾದ ಯಾವುದೇ ಅಪರಾಧದ ಬಗ್ಗೆ ಸಂಜ್ಞೆಯತೆಯನ್ನು ಸಮುಚಿತ ಸರ್ಕಾರವು ಅಥವಾ ಅದರ ಅಧಿಕಾರದ ಮೇರೆಗೆ ಅಥವಾ ಆ ಸರ್ಕಾರವು ಈ ಬಗ್ಗೆ ವಿಶೇಷವಾಗಿ ಅಧಿಕೃತಗೊಳಿಸಿದ ಅಧಿಕಾರಿಯು (ಕೇಂದ್ರ ಸರ್ಕಾರದ ಅಧಿಕಾರಿಯ ಸಂದರ್ಭದಲ್ಲಿ ಒಬ್ಬ ಪ್ರಾದೇಶಿಕ ಕಾರ್ಮಿಕ ಕಮಿಷನರ್ ದರ್ಜೆಗಿಂತ ಕಡಿಮೆ ಇಲ್ಲದವನು ಮತ್ತು ರಾಜ್ಯ ಸರ್ಕಾರದ ಅಧಿಕಾರಿಯ ಸಂದರ್ಭದಲ್ಲಿ ಕಾರ್ಮಿಕ ಕಮಿಷನರ್‌ನ ದರ್ಜೆಗಿಂತ ಕಡಿಮೆ ಇಲ್ಲದವನು) ಮಾಡಿಕೊಂಡ ದೂರಿನ ಮೇಲೆ ಹೊರತು ತೆಗೆದುಕೊಳ್ಳತಕ್ಕದ್ದಲ್ಲ.

(2) ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ಅಥವಾ ಮೊದಲನೇ ದರ್ಜೆ ಮ್ಯಾಜಿಸ್ಟ್ರೇಟ್‌ನಿಗಿಂತ ಕಡಿಮೆ ದರ್ಜೆಯ ಯಾವುದೇ ನ್ಯಾಯಾಲಯವು ಈ ಅಧಿನಿಯಮದ ಮೇರೆಗೆ ದಂಡನೀಯವಾದ ಯಾವುದೇ ಅಪರಾಧವನ್ನು ಅಧಿವಿಚಾರಣೆ ಮಾಡತಕ್ಕದ್ದಲ್ಲ.

31. ಅಧಿನಿಯಮದ ಮೇರೆಗೆ ಕೈಗೊಂಡ ಕ್ರಮದ ಬಗ್ಗೆ ಸಂರಕ್ಷಣೆ:- ಈ ಅಧಿನಿಯಮ ಅಥವಾ ಅದರ ಮೇರೆಗೆ ರಚಿಸಿದ ಯಾವುದೇ ನಿಯಮದ ಅನುಸರಣೆಯಲ್ಲಿ ಸದ್ಯಾವನೆಯಿಂದ ಮಾಡಿದ ಅಥವಾ ಮಾಡಲು ಉದ್ದೇಶಿಸಿದಂಥ ಯಾವುದೇ ಕಾರ್ಯಕ್ಕಾಗಿ ಸರ್ಕಾರ ಅಥವಾ ಸರ್ಕಾರದ ಯಾವನೇ ಅಧಿಕಾರಿಯ ವಿರುದ್ಧ ಯಾವುದೇ ದಾವೆ, ಪ್ರಾಸಿಕ್ಯೂಷನ್ ಅಥವಾ ಇತರೆ ಕಾನೂನು ವ್ಯವಹಾರವನ್ನು ಹೂಡತಕ್ಕದ್ದಲ್ಲ.

31ಎ. ಉತ್ಪಾದನೆ ಅಥವಾ ಉತ್ಪಾದಕತೆಯೊಡನೆ ಕೂಡಿಸಿದ ಬೋನಸ್‌ನ ಸಂದಾಯಕ್ಕೆ ಸಂಬಂಧಿಸಿದಂತೆ ವಿಶೇಷ ಉಪಬಂಧಗಳು:- ಈ ಅಧಿನಿಯಮದಲ್ಲಿ ಏನೇ ಅಡಕವಾಗಿದ್ದಾಗ್ಯೂ, ಈ ಅಧಿನಿಯಮದ ಮೇರೆಗೆ ಸಂದಾಯಮಾಡಬೇಕಾದ ಲಾಭಗಳನ್ನು ಆಧರಿಸಿದ ಬೋನಸ್‌ಗೆ ಬದಲಾಗಿ ಉತ್ಪಾದನೆ ಅಥವಾ ಉತ್ಪಾದಕತೆಯೊಡನೆ ಕೂಡಿಸಿದ ವಾರ್ಷಿಕ ಬೋನಸ್‌ನ ಸಂದಾಯಕ್ಕಾಗಿ,-

(i) ಬೋನಸ್‌ನ ಸಂದಾಯ (ತಿದ್ದುಪಡಿ) ಅಧಿನಿಯಮ, 1976(1976ರ 23) ಪ್ರಾರಂಭವಾಗುವುದಕ್ಕೆ ಮುಂಚೆ ನೌಕರರು ತಮ್ಮ ನಿಯೋಜಕರೊಂದಿಗೆ ಒಪ್ಪಂದ ಅಥವಾ ಇತ್ಯರ್ಥವನ್ನು ಮಾಡಿಕೊಂಡಿರುವಲ್ಲಿ ಅಥವಾ

(ii) ಅಂಥ ಪ್ರಾರಂಭದ ತರುವಾಯ ಆ ನೌಕರರು ತಮ್ಮ ನಿಯೋಜಕರೊಂದಿಗೆ ಯಾವುದೇ ಒಪ್ಪಂದ ಅಥವಾ ಇತ್ಯರ್ಥವನ್ನು ಮಾಡಿಕೊಂಡಿರುವಲ್ಲಿ,-

ಆಗ ಅಂಥ ನೌಕರರು ಸಂದರ್ಭಾನುಸಾರ ಅಂಥ ಒಪ್ಪಂದ ಅಥವಾ ಇತ್ಯರ್ಥದ ಮೇರೆಗೆ ಅವರಿಗೆ ಬಾಕಿಯಾದ ಬೋನಸ್‌ನ್ನು ಸ್ವೀಕರಿಸಲು ಹಕ್ಕುಳ್ಳವರಾಗಿರತಕ್ಕುದು:

ಪರಂತು, ಯಾವುದರ ಮೂಲಕ ಆ ನೌಕರರು 10ನೇ ಪ್ರಕರಣದ ಮೇರೆಗೆ ಕನಿಷ್ಠ ಬೋನಸ್‌ನ್ನು ಸ್ವೀಕರಿಸಲು ಅವರ ಹಕ್ಕನ್ನು ಬಿಟ್ಟು ಕೊಡುವರೋ ಆ ಯಾವುದೇ ಅಂಥ ಒಪ್ಪಂದ ಅಥವಾ ವ್ಯವಸ್ಥೆಯು ಅಂಥ ಹಕ್ಕನ್ನು ಅವರಿಂದ ಅದು ಕಸಿದುಕೊಳ್ಳುವುದೆಂದು ತಾತ್ಪರ್ಯವಾಗುವಷ್ಟರಮಟ್ಟಿಗೆ ಅಕೃತ ಮತ್ತು ಶೂನ್ಯವಾಗಿರತಕ್ಕುದು:

ಮತ್ತೂ ಪರಂತು, ಅಂಥ ನೌಕರರು ಸಂಬಂಧಪಟ್ಟ ಲೆಕ್ಕದ ವರ್ಷದಲ್ಲಿ ಅವರು ಗಳಿಸಿದ ಸಂಬಳ ಅಥವಾ ಮಜೂರಿಯ ಶೇಕಡಾ ಇಪ್ಪತ್ತಕ್ಕಿಂತ ಹೆಚ್ಚಿನ ಬೋನಸ್‌ನ್ನು ಪಡೆಯಲು ಹಕ್ಕುಳ್ಳವರಾಗಿರತಕ್ಕುದಲ್ಲ.

32. ಕೆಲವು ವರ್ಗಗಳ ನೌಕರರಿಗೆ ಅಧಿನಿಯಮವು ಅನ್ವಯವಾಗತಕ್ಕುದಲ್ಲ:- ಈ ಅಧಿನಿಯಮದಲ್ಲಿ ಇರುವುದು ಯಾವುದೂ,-

(i) ಸಾಮಾನ್ಯ ವಿಮಾ ವ್ಯವಹಾರವನ್ನು ನಡೆಸುತ್ತಿರುವ ಯಾವನೇ ವಿಮಾದಾರನು ನಿಯೋಜಿಸಿಕೊಂಡಿರುವ ನೌಕರರು ಮತ್ತು ಭಾರತ ಜೀವವಿಮಾ ನಿಗಮವು ನಿಯೋಜಿಸಿಕೊಂಡಿರುವ ನೌಕರರು;

(ii) ವ್ಯಾಪಾರಿ ಹಡಗು ಅಧಿನಿಯಮ, 1958 (1958ರ 44)ರ 3ನೇ ಪ್ರಕರಣದ (42)ನೇ ಖಂಡದಲ್ಲಿ ಪರಿಭಾಷಿಸಿರುವಂತೆ ನಾವಿಕರು;

(iii) ಹಡಗು ಕಟ್ಟಿ ಕಾರ್ಮಿಕರ (ನಿಯೋಜನೆಯ ನಿಯಂತ್ರಣ ಅಧಿನಿಯಮ, 1948 (1948ರ 9)ರ ಮೇರೆಗೆ ರಚಿಸಿದ ಯಾವುದೇ ಯೋಜನೆಯ ಮೇರೆಗೆ ನೋಂದಾಯಿತರಾದ ಅಥವಾ ಪಟ್ಟಿಗೆ ಸೇರಿಸಿರುವ ಮತ್ತು ನೋಂದಾಯಿತ ಅಥವಾ ಪಟ್ಟಿಗೆ ಸೇರಿಸಿದ ನಿಯೋಜಕರು ನಿಯೋಜಿಸಿಕೊಂಡಿರುವ ನೌಕರರು;

(iv) ಕೇಂದ್ರ ಸರ್ಕಾರ ಅಥವಾ ರಾಜ್ಯಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದ ಯಾವುದೇ ಇಲಾಖೆಯ ಮೂಲಕ ಅಥವಾ ಅದರ ಅಧಿಕಾರದ ಮೇರೆಗೆ ನಡೆಸಲಾಗುತ್ತಿರುವ ಯಾವುದೇ ಕೈಗಾರಿಕೆಯಲ್ಲಿ ತೊಡಗಿರುವ ಕಾರ್ಯಸಂಸ್ಥೆಯು ನಿಯೋಜಿಸಿಕೊಂಡಿರುವ ನೌಕರರು;

(v) (ಎ) ಭಾರತ ರೆಡ್‌ಕ್ರಾಸ್ ಸಂಘ ಅಥವಾ ಅದೇ ಸ್ವರೂಪದ ಯಾವುದೇ ಇತರ ಸಂಸ್ಥೆ (ಅದರ ಶಾಖೆಗಳನ್ನೂ ಒಳಗೊಂಡು);

(ಬಿ) ವಿಶ್ವವಿದ್ಯಾನಿಲಯಗಳು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳು;

(ಸಿ) ಲಾಭದ ಉದ್ದೇಶಗಳಿಗಾಗಿ ಸ್ಥಾಪಿತವಾಗಿಲ್ಲದ ಸಂಸ್ಥೆಗಳು (ಆಸ್ಪತ್ರೆಗಳು, ವಾಣಿಜ್ಯ ಮಂಡಲಿಗಳು ಮತ್ತು ಸಮಾಜ ಕಲ್ಯಾಣ ಸಂಸ್ಥೆಗಳನ್ನೂ ಒಳಗೊಂಡು)

- ಇವುಗಳು ನಿಯೋಜಿಸಿಕೊಂಡಿರುವ ನೌಕರರು;

(vi) ಕಟ್ಟಡದ ಕಾರ್ಯಾಚರಣೆಗಳಲ್ಲಿ ಕಂಟ್ರಾಕ್ಟರುಗಳ ಮೂಲಕ ನಿಯೋಜಿಸಿಕೊಂಡ ನೌಕರರು;

(vii) * * *

(viii) ಭಾರತ ರಿಸರ್ವ್ ಬ್ಯಾಂಕು ನಿಯೋಜಿಸಿಕೊಂಡಿರುವ ನೌಕರರು;

(ix) (ಎ) ಭಾರತದ ಕೈಗಾರಿಕಾ ಹಣಕಾಸು ನಿಗಮ;

(ಬಿ) ರಾಜ್ಯ ಹಣಕಾಸು ನಿಗಮ ಅಧಿನಿಯಮ, 1951 (1951ರ 63)ರ 3ನೇ ಪ್ರಕರಣದ ಮೇರೆಗೆ ಸ್ಥಾಪಿಸಲಾದ ಯಾವುದೇ ಹಣಕಾಸು ನಿಗಮ ಅಥವಾ 3ಎ ಪ್ರಕರಣದ ಮೇರೆಗೆ ಸ್ಥಾಪಿಸಲಾದ ಯಾವುದೇ ಜಂಟಿ ಹಣಕಾಸು ನಿಗಮ;

(ಸಿ) ರೇವಣಿ ವಿಮಾ ನಿಗಮ;

(ಡಿ) ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು;

(ಇ) ಭಾರತ ಯುನಿಟ್ ಟ್ರಸ್ಟ್;

(ಎಫ್) ಭಾರತ ಕೈಗಾರಿಕಾ ಅಭಿವೃದ್ಧಿ ಬ್ಯಾಂಕು;

(ಎಫ್‌ಇ) ಭಾರತ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಅಧಿನಿಯಮ, 1989ರ 3ನೇ ಪ್ರಕರಣದ ಮೇರೆಗೆ ಸ್ಥಾಪಿತವಾದ ಭಾರತ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕು;

(ಎಫ್‌ಎಫ್) ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕು;

(ಜಿ) (i) ಅದರ ಬಂಡವಾಳ ರಚನೆ;

(ii) ಅದರ ಉದ್ದೇಶಗಳು ಮತ್ತು ಅದರ ಚಟುವಟಿಕೆಗಳ ಸ್ವರೂಪ;

(iii) ಸರ್ಕಾರವು ಅದಕ್ಕೆ ಕೊಟ್ಟಿರುವ ಹಣಕಾಸು ನೆರವು ಅಥವಾ ಯಾವುದೇ ರಿಯಾಯಿತಿಯ ಸ್ವರೂಪ ಮತ್ತು ಪ್ರಮಾಣ; ಮತ್ತು

(iv) ಯಾವುದೇ ಇತರ ಸಂಬಂಧಪಟ್ಟ ಅಂಶ

- ಇವುಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರಸರ್ಕಾರವು, ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ಸರ್ಕಾರಿ ವಲಯದಲ್ಲಿನ ಕಾರ್ಯಸಂಸ್ಥೆಯಾಗಿರುವ ಬ್ಯಾಂಕಿಂಗ್ ಕಂಪನಿಯನ್ನು ಹೊರತುಪಡಿಸಿ ಯಾವುದೇ ಇತರ ಹಣಕಾಸು ಸಂಸ್ಥೆ

- ಇವುಗಳು ನಿಯೋಜಿಸಿಕೊಂಡಿರುವ ನೌಕರರು;

* * * * *

(xi) ಯಾವುದೇ ಇತರ ದೇಶದ ಮೂಲಕ ಹಾದುಹೋಗುವ ಮಾರ್ಗಗಳಲ್ಲಿ ಪ್ರವರ್ತಿಸುತ್ತಿರುವ ಅಂತರ್ದೇಶೀಯ ಜಲಸಾರಿಗೆ ಸಂಸ್ಥೆಯು ನಿಯೋಜಿಸಿಕೊಂಡಿರುವ ನೌಕರರು

- ಇವರುಗಳಿಗೆ ಅನ್ವಯವಾಗತಕ್ಕದ್ದಲ್ಲ.

33. ಬೋನಸ್‌ನ ಸಂದಾಯದ ಬಗ್ಗೆ ಇತ್ಯರ್ಥದಲ್ಲಿರುವ ಕೆಲವು ವಿವಾದಗಳಿಗೆ ಅಧಿನಿಯಮವು ಅನ್ವಯವಾಗತಕ್ಕದ್ದು:- 25.9.75ರಿಂದ ಜಾರಿಗೆ ಬರುವಂತೆ ಬೋನಸ್ ಸಂದಾಯ (ತಿದ್ದುಪಡಿ) ಅಧಿನಿಯಮ, 1976 (1976ರ 23)ರ 21ನೇ ಪ್ರಕರಣದ ಮೂಲಕ ನಿರಸನಗೊಳಿಸಲಾಗಿದೆ.

34. ಅಧಿನಿಯಮಕ್ಕೆ ಅಸಂಗತವಾಗಿರುವ ಕಾನೂನುಗಳು ಮತ್ತು ಒಪ್ಪಂದಗಳ ಪರಿಣಾಮ:- 31ಎ ಪ್ರಕರಣದ ಉಪಬಂಧಗಳಿಗೊಳಪಟ್ಟು, ಈ ಅಧಿನಿಯಮದ ಉಪಬಂಧಗಳು, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರೆ ಕಾನೂನಿನಲ್ಲಿ ಅಥವಾ ಯಾವುದೇ ಐತೀರ್ಪು, ಒಪ್ಪಂದ, ಇತ್ಯರ್ಥ ಅಥವಾ ಸೇವಾ ಕರಾರಿನ ನಿಬಂಧನೆಗಳಲ್ಲಿ ಅದಕ್ಕೆ ಅಸಂಗತವಾಗಿರುವುದು ಏನೇ ಇದ್ದಾಗ್ಯೂ, ಪರಿಣಾಮವನ್ನು ಹೊಂದಿರತಕ್ಕದ್ದು.

35. ಉಳಿಸುವಿಕೆ:- ಈ ಅಧಿನಿಯಮದಲ್ಲಿ ಅಡಕವಾಗಿರುವುದು ಯಾವುದೂ, ಕಲ್ಪಿಸಿದ ಗಣಿ ಭವಿಷ್ಯನಿಧಿ ಮತ್ತು ಬೋನಸ್ ಯೋಜನೆಗಳ ಅಧಿನಿಯಮ, 1948 (1948ರ 46) ಅಥವಾ ಅದರ ಮೇರೆಗೆ ರಚಿಸಿದ ಯಾವುದೇ ಯೋಜನೆಯ ಉಪಬಂಧಗಳಿಗೆ ಬಾಧಕವನ್ನುಂಟು ಮಾಡುವುದೆಂದು ಭಾವಿಸತಕ್ಕದ್ದಲ್ಲ.

36. ವಿನಾಯಿತಿಗೊಳಿಸುವ ಅಧಿಕಾರ:- ಯಾವುದೇ ಕಾರ್ಯಸಂಸ್ಥೆ ಅಥವಾ ಕಾರ್ಯ ಸಂಸ್ಥೆಗಳ ವರ್ಗದ ಹಣಕಾಸು ಸ್ಥಿತಿ ಅಥವಾ ಇತರ ಸಂಬಂಧಪಟ್ಟ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಸಮುಚಿತ ಸರ್ಕಾರವು ಅದಕ್ಕೆ ಈ ಅಧಿನಿಯಮದ ಎಲ್ಲಾ ಅಥವಾ ಯಾವುದೇ ಉಪಬಂಧವನ್ನು ಅನ್ವಯಿಸಬಹುದಾದ ಸಾರ್ವಜನಿಕ ಹಿತಾಸಕ್ತಿಯಲ್ಲಿ ಸರಿಯಲ್ಲವೆಂದು ಅಭಿಪ್ರಾಯಪಟ್ಟರೆ, ಅದು, ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ ಅದರಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಅವಧಿಗಾಗಿ ಮತ್ತು ಅದು ವಿಧಿಸಲು ಸೂಕ್ತವೆಂದು ಯೋಚಿಸಬಹುದಾದಂಥ ಷರತ್ತುಗಳಿಗೆ ಒಳಪಟ್ಟು ಈ ಅಧಿನಿಯಮದ ಎಲ್ಲಾ ಅಥವಾ ಯಾವುದೇ ಉಪಬಂಧಗಳಿಂದ ಅಂಥ ಕಾರ್ಯಸಂಸ್ಥೆ ಅಥವಾ ಕಾರ್ಯಸಂಸ್ಥೆಗಳ ವರ್ಗಗಳಿಗೆ ವಿನಾಯಿತಿಯನ್ನು ಕೊಡಬಹುದು.

37. ತೊಂದರೆಗಳನ್ನು ನಿವಾರಿಸುವ ಅಧಿಕಾರ:- 25.9.1975ರಿಂದ ಜಾರಿಗೆ ಬರುವಂತೆ ಬೋನಸ್ ಸಂದಾಯ (ತಿದ್ದುಪಡಿ) ಅಧಿನಿಯಮ, 1976 (1976ರ 23)ರ 23ನೇ ಪ್ರಕರಣದ ಮೂಲಕ ನಿರಸನಗೊಳಿಸಲಾಗಿದೆ.

38. ನಿಯಮ ರಚನಾಧಿಕಾರ:- (1) ಕೇಂದ್ರ ಸರ್ಕಾರವು ಈ ಅಧಿನಿಯಮದ ಉಪಬಂಧಗಳನ್ನು ಕಾರ್ಯಗತಗೊಳಿಸುವ ಉದ್ದೇಶಕ್ಕಾಗಿ ನಿಯಮಗಳನ್ನು ರಚಿಸಬಹುದು.

(2) ವಿಶೇಷವಾಗಿ ಮತ್ತು ಹಿಂದೆ ಹೇಳಿದ ಅಧಿಕಾರದ ಸಾಮಾನ್ಯ ಅನ್ವಯಕ್ಕೆ ಬಾಧಕವಾಗದಂತೆ ಅಂಥ ನಿಯಮಗಳು -

(ಎ) 2ನೇ ಪ್ರಕರಣದ (i)ನೇ ಖಂಡದ (iii)ನೇ ಉಪಖಂಡದ ಪರಂತುಕದ ಮೇರೆಗೆ ಅನುಮತಿಯನ್ನು ಕೊಡುವುದಕ್ಕಾಗಿನ ಪ್ರಾಧಿಕಾರ;

(ಬಿ) ರಿಜಿಸ್ಟ್ರರುಗಳು, ದಾಖಲೆಗಳು ಮತ್ತು ಇತರ ದಸ್ತಾವೇಜುಗಳನ್ನು ಸಿದ್ಧಪಡಿಸುವುದು ಮತ್ತು ಯಾವ ರೀತಿಯಲ್ಲಿ ಅಂಥ ರಿಜಿಸ್ಟ್ರರುಗಳು, ದಾಖಲೆಗಳು ಮತ್ತು ದಸ್ತಾವೇಜುಗಳನ್ನು 26ನೇ ಪ್ರಕರಣದ ಮೇರೆಗೆ ಇಟ್ಟುಕೊಂಡು ಬರಬಹುದೋ ಆ ರೀತಿ;

(ಸಿ) 27ನೇ ಪ್ರಕರಣದ (2)ನೇ ಉಪಪ್ರಕರಣದ (ಇ) ಖಂಡದ ಮೇರೆಗೆ ಪರಿಶೀಲಕನು ಚಲಾಯಿಸಬಹುದಾದಂಥ ಅಧಿಕಾರಗಳು;

(ಡಿ) ನಿಯಮಿಸಬೇಕಾದ ಅಥವಾ ನಿಯಮಿಸಬಹುದಾದಂಥ ಯಾವುದೇ ಇತರ ವಿಷಯ

- ಇವುಗಳಿಗಾಗಿ ಉಪಬಂಧಿಸಬಹುದು.

(3) ಈ ಪ್ರಕರಣದ ಮೇರೆಗೆ ರಚಿಸಿದ ಪ್ರತಿಯೊಂದು ನಿಯಮವನ್ನು, ಅದನ್ನು ರಚಿಸಿದ ತರುವಾಯ ಆದಷ್ಟು ಬೇಗನೆ ಸಂಸತ್ತಿನ ಪ್ರತಿಯೊಂದು ಸದನದ ಮುಂದೆ, ಅದು ಅಧಿವೇಶನದಲ್ಲಿರುವಾಗ, ಒಂದು ಅಧಿವೇಶನದಲ್ಲಿ ಅಥವಾ ಒಂದಾದ ಮೇಲೊಂದರಂತೆ ಬರುವ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಅಧಿವೇಶನಗಳಲ್ಲಿ ಅಡಕವಾಗಬಹುದಾದಂಥ ಮೂವತ್ತು ದಿವಸಗಳ ಒಟ್ಟು ಅವಧಿಯವರೆಗೆ ಇಡತಕ್ಕದ್ದು ಮತ್ತು ಹಿಂದೆ ಹೇಳಿದ ಅಧಿವೇಶನದ ಅಥವಾ ಒಂದಾದ ಮೇಲೊಂದರಂತೆ ಬರುವ ಅಧಿವೇಶನಗಳ ನಿಕಟೋತ್ತರದ ಅಧಿವೇಶನವು ಮುಕ್ತಾಯವಾಗುವುದಕ್ಕೆ ಮುಂಚೆ ಆ ನಿಯಮದಲ್ಲಿ ಯಾವುದೇ ಮಾರ್ಪಾಟನ್ನು ಮಾಡಲು ಎರಡೂ ಸದನಗಳು ಒಪ್ಪಿದರೆ ಅಥವಾ ಆ ನಿಯಮವನ್ನು ಮಾಡಿಕೊಡದೆ ಎರಡೂ ಸದನಗಳು ಒಪ್ಪಿದರೆ, ಆ ತರುವಾಯ ಆ ನಿಯಮವು ಸಂದರ್ಭಾನುಸಾರ, ಹಾಗೆ ಮಾರ್ಪಾಟಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗಿರತಕ್ಕದ್ದು ಅಥವಾ ಪರಿಣಾಮಕಾರಿಯಾಗಿರತಕ್ಕದ್ದಲ್ಲ; ಆದಾಗ್ಯೂ ಯಾವುದೇ ಅಂಥ ಮಾರ್ಪಾಟು ಅಥವಾ ರದ್ದಿಯಾತಿಯು ಆ ನಿಯಮದ ಮೇರೆಗೆ ಹಿಂದೆ ಮಾಡಿದ ಯಾವುದೇ ಕಾರ್ಯದ ಸಿಂಧುತ್ವಕ್ಕೆ ಬಾಧಕವನ್ನುಂಟುಮಾಡತಕ್ಕದ್ದಲ್ಲ.

39. ಕೆಲವು ಕಾನೂನುಗಳ ಅನ್ವಯವು ಪ್ರತಿಷೇಧಿತವಾಗದಿರುವುದು:- ಅನ್ಯಥಾ ಸ್ಪಷ್ಟವಾಗಿ ಉಪಬಂಧಿಸಿದ್ದಂತೆ ಹೊರತು, ಈ ಅಧಿನಿಯಮದ ಉಪಬಂಧಗಳು ಕೈಗಾರಿಕಾ ವಿವಾದಗಳ ಅಧಿನಿಯಮ, 1947 (1947ರ 14) ಅಥವಾ ರಾಜ್ಯದಲ್ಲಿ ಜಾರಿಯಲ್ಲಿರುವ ಕೈಗಾರಿಕಾ ವಿವಾದಗಳ ತನಿಖೆ ಮತ್ತು ಇತ್ಯರ್ಥಕ್ಕೆ ಸಂಬಂಧಪಟ್ಟ ಯಾವುದೇ ಸಂವಾದಿ ಕಾನೂನಿನ ಜೊತೆಗೆ ಇರತಕ್ಕದ್ದು ಮತ್ತು ಅವುಗಳನ್ನು ಅಲ್ಪೀಕರಿಸಿ ಇರತಕ್ಕದ್ದಲ್ಲ.

40. ನಿರಸನ ಮತ್ತು ಉಳಿಸುವಿಕೆ:- (1) ಬೋನಸು ಸಂದಾಯ ಅಧ್ಯಾದೇಶ, 1965 (1965ರ 3) ಇದನ್ನು ಈ ಮೂಲಕ ನಿರಸನಗೊಳಿಸಲಾಗಿದೆ.
 (2) ಅಂಥ ನಿರಸನವು ಇದ್ದಾಗ್ಯೂ, ಸದರಿ ಅಧ್ಯಾದೇಶದ ಮೇರೆಗೆ ಮಾಡಿದ ಯಾವುದೇ ಕಾರ್ಯ ಅಥವಾ ಕೈಗೊಂಡ ಯಾವುದೇ ಕ್ರಮವನ್ನು, ಈ ಅಧಿನಿಯಮವು 1965ರ ಮೇ 29ರಂದು ಪ್ರಾರಂಭವಾಗಿದ್ದಿದ್ದರೆ ಹೇಗೋ ಹಾಗೆ ಈ ಅಧಿನಿಯಮದ ಮೇರೆಗೆ ಮಾಡಲಾಗಿದೆ ಎಂದು ಅಥವಾ ಕೈಗೊಳ್ಳಲಾಗಿದೆ ಎಂದು ಭಾವಿಸತಕ್ಕದ್ದು.

ಮೊದಲನೇ ಅನುಸೂಚಿ

[4 (ಎ) ಪ್ರಕರಣವನ್ನು ನೋಡಿ]

ಒಟ್ಟು ಲಾಭಗಳ ಗಣನೆ

- - - - - ರಂದು ಕೊನೆಗೊಳ್ಳುವ ಲೆಕ್ಕದ ವರ್ಷ

ಬಾಬಿನ ಸಂಖ್ಯೆ	ವಿವರಗಳು	ಉಪಬಾಬುಗಳ ಮೊಬಲಗು	ಮುಖ್ಯ ಬಾಬುಗಳ ಮೊಬಲಗು	ಷರಾ
		ರೂ.ಗಳು	ರೂ.ಗಳು	
*1	ಮಾಮೂಲು ಮತ್ತು ಅವಶ್ಯ ವ್ಯವಸ್ಥೆಗಳನ್ನು ಮಾಡಿದ ತರುವಾಯ ಲಾಭ ಮತ್ತು ನಷ್ಟದ ಲೆಕ್ಕದಲ್ಲಿ ತೋರಿಸಿರುವಂತೆ ನಿವ್ವಳ ಲಾಭಗಳು			
2	(ಎ) ನೌಕರರಿಗೆ ಬೋನಸು (ಬಿ) ಇಳಿತಾಯ (ಸಿ) ಅಭಿವೃದ್ಧಿ ಸೋಡಿ ಮಿಾಸಲು (ಡಿ) ಯಾವುದೇ ಇತರ ಮಿಾಸಲುಗಳು ಇವುಗಳಿಗಾಗಿನ ವ್ಯವಸ್ಥೆಯನ್ನು ಪುನಃ ಸೇರಿಸತಕ್ಕದ್ದು. ಬಾಬು ಸಂಖ್ಯೆ 2ರ ಒಟ್ಟು			ಅಡಿ ಟಿಪ್ಪಣಿ (1)ನ್ನು ನೋಡಿ ಅಡಿ ಟಿಪ್ಪಣಿ (1)ನ್ನು ನೋಡಿ
3.	(ಎ) ಹಿಂದಿನ ಲೆಕ್ಕದ ವರ್ಷಗಳಿಗೆ ಸಂಬಂಧಿಸಿದಂತೆ ನೌಕರರಿಗೆ ಸಂದಾಯ ಮಾಡಿದ ಬೋನಸ್ಸು (ಬಿ) (i) ಅನುಮೋದಿತ ಉಪದಾನ ನಿಧಿಗೆ ಸಂದಾಯ ಮಾಡಿದ ಅಥವಾ ಸಂದಾಯಕ್ಕಾಗಿ ವ್ಯವಸ್ಥೆ ಮಾಡಿದ್ದ ಮೊಬಲಗು ಯಾವುದಾದರೂ ಇದ್ದರೆ, ಅದು; ಮತ್ತು (ii) ನೌಕರರಿಗೆ, ಅವರು ನಿವೃತ್ತರಾದ ಮೇಲೆ ಅಥವಾ ಯಾವುದೇ ಕಾರಣಕ್ಕಾಗಿ ಅವರ ನಿಯೋಜನೆಯನ್ನು ಕೊನೆಗೊಳಿಸಿದ ಮೇಲೆ ವಾಸ್ತವವಾಗಿ ಸಂದಾಯ ಮಾಡಿದ ಮೊಬಲಗು - - ಇವುಗಳ ಮೊತ್ತಕ್ಕಿಂತ ಹೆಚ್ಚಿಗೆಯಾಗಿ ನಿಯೋಜಿತರಿಗೆ ಸಂದಾಯ ಮಾಡಿದ ಅಥವಾ ಸಂದಾಯ ಮಾಡಬೇಕಾದ ಉಪದಾನಕ್ಕೆ ಸಂಬಂಧಿಸಿದಂತೆ ಖರ್ಚು ಹಾಕಿದ ಮೊಬಲಗು.	ರೂಪಾಯಿಗಳು		ಅಡಿ ಟಿಪ್ಪಣಿ (1)ನ್ನು ನೋಡಿ

* ಲಾಭ ಮತ್ತು ನಷ್ಟದ ಲೆಕ್ಕದಲ್ಲಿ ತೆರಿಗೆ ವಿಧಿಸುವುದಕ್ಕೆ ಒಳಪಟ್ಟು ಲಾಭವನ್ನು ತೋರಿಸಿರುವಲ್ಲಿ ಮತ್ತು ಆದಾಯದ ಮೇಲಿನ ತೆರಿಗೆಗಳಿಗಾಗಿ ಮಾಡಿದ ವ್ಯವಸ್ಥೆಯನ್ನು ತೋರಿಸಿರುವಲ್ಲಿ ಆದಾಯದ ಮೇಲಿನ ತೆರಿಗೆಗಳಿಗಾಗಿನ ವಾಸ್ತವ ವ್ಯವಸ್ಥೆಯನ್ನು ಆ ಲಾಭದಿಂದ ಕಳೆಯತಕ್ಕದ್ದು.

ಬಾಬಿನ ಸಂಖ್ಯೆ	ವಿವರಗಳು	ಉಪಬಾಬುಗಳ ಮೊಬಲಗು	ಮುಖ್ಯ ಬಾಬುಗಳ ಮೊಬಲಗು	ಷರಾ
(ಸಿ)	ಆದಾಯ ತೆರಿಗೆಗೆ ಅಂಗೀಕಾರಾರ್ಹವಾದ ಮೊಬಲಗಿಗಿಂತ ಹೆಚ್ಚಿಗೆಯಾಗಿ ದೇಣಿಗೆಗಳು.			
(ಡಿ)	ಬಂಡವಾಳ ವೆಚ್ಚ (ನೇರ ತೆರಿಗೆಗಳಿಗೆ ಸಂಬಂಧಪಟ್ಟಂತೆ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ಕಳೆತವೆಂದು ಅವಕಾಶ ಮಾಡಿಕೊಟ್ಟಿರುವಂಥ ವೈಜ್ಞಾನಿಕ ಸಂಶೋಧನೆಯ ಬಗ್ಗೆ ಬಂಡವಾಳ ವೆಚ್ಚವನ್ನು ಹೊರತುಪಡಿಸಿ ಬಂಡವಾಳ ನಷ್ಟಗಳು (ಆದಾಯ ತೆರಿಗೆಗಾಗಿ ಅವಕಾಶ ಮಾಡಿಕೊಟ್ಟಿರುವಂಥ ಬಂಡವಾಳ ಆಸ್ತಿಗಳ ಮಾರಾಟದ ಬಗ್ಗೆ ಆದ ನಷ್ಟಗಳನ್ನು ಹೊರತುಪಡಿಸಿ)			ಅಡಿ ಟಿಪ್ಪಣಿ (1)ನ್ನು ನೋಡಿ
(ಇ)	ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949 (1949ರ 10)ರ 34ಎ ಪ್ರಕರಣದ (2)ನೇ ಉಪಪ್ರಕರಣದ ಪ್ರಕಾರವಾಗಿ ಭಾರತ ರಿಸರ್ವ್ ಬ್ಯಾಂಕ್ ಪ್ರಮಾಣೀಕರಿಸಿದ ಯಾವುದೇ ಮೊಬಲಗು;			
(ಎಫ್)	ಭಾರತದ ಹೊರಗಡೆ ಇರುವ ಯಾವುದೇ ವ್ಯವಹಾರದ ಬಗೆಗಿನ ನಷ್ಟಗಳು ಅಥವಾ ಅದಕ್ಕೆ ಸಂಬಂಧಪಟ್ಟ ವೆಚ್ಚ ಇವುಗಳನ್ನು ಸಹ ಪುನಃ ಸೇರಿಸತಕ್ಕದ್ದು ಬಾಬಿನ ಸಂಖ್ಯೆ 3ರ ಒಟ್ಟು	ರೂಪಾಯಿಗಳು		
4. (i)	ಬಂಡವಾಳ ಜಮೆಗಳು ಮತ್ತು ಬಂಡವಾಳ ಲಾಭಗಳು (ಆದಾಯ ತೆರಿಗೆಗಾಗಿ ಇಳಿತಾಯವನ್ನು ಅವಕಾಶಮಾಡಿ ಕೊಟ್ಟಿಲ್ಲದೆ ಇರುವಂಥ ಬಂಡವಾಳ ಆಸ್ತಿಗಳ ಮಾರಾಟಗಳ ಬಗ್ಗೆ ಲಾಭಗಳನ್ನು ಒಳಗೊಂಡು)			
(ii)	ಭಾರತದ ಹೊರಗಡೆ ಇರುವ ಯಾವುದೇ ವ್ಯವಹಾರದ ಬಗ್ಗೆ ಲಾಭಗಳು ಮತ್ತು ಅದಕ್ಕೆ ಸಂಬಂಧಪಟ್ಟ ಜಮೆಗಳು			
(iii)	ಭಾರತದ ಹೊರಗಡೆಯ ಹೂಡಿಕೆಗಳಿಂದ ವಿದೇಶೀ ಬ್ಯಾಂಕಿಂಗ್ ಕಂಪನಿಗಳ ಆದಾಯ			
-	ಇವುಗಳನ್ನು ಹೊರತುಪಡಿಸಿ ಪ್ರಕಟಿಸಿದ ಅಥವಾ ಬಹಿರಂಗಪಡಿಸಿದ ಮೀಸಲುಗಳಿಗೆ ನೇರವಾಗಿ ಜಮೆ ಮಾಡಿದ ಆದಾಯ, ಲಾಭಗಳು ಅಥವಾ ಗಳಿಕೆಗಳು (ಯಾವುದಾದರೂ ಇದ್ದರೆ) ಅದನ್ನು ಸಹ ಸೇರಿಸತಕ್ಕದ್ದು.			
	ಬಾಬು ಸಂ.4ರ ನಿವ್ವಳ ಮೊತ್ತ	ರೂ. -----		
5.	1,2,3 ಮತ್ತು 4ನೇ ಸಂಖ್ಯೆಗಳ ಬಾಬುಗಳ ಒಟ್ಟು ಮೊತ್ತ	ರೂ. -----		
6.	ಕಳೆಯುವುದು:			
(ಎ)	ಬಂಡವಾಳ ಜಮೆಗಳು ಮತ್ತು ಬಂಡವಾಳ ಲಾಭಗಳು (ಆದಾಯ ತೆರಿಗೆಗಾಗಿ ಇಳಿತಾಯ ಅವಕಾಶ ಮಾಡಿಕೊಟ್ಟಿರುವಂಥ ಆಸ್ತಿಗಳ ಮಾರಾಟದ ಬಗ್ಗೆ ಲಾಭವನ್ನು ಹೊರತುಪಡಿಸಿ)			ಅಡಿ ಟಿಪ್ಪಣಿ (2)ನ್ನು ನೋಡಿ

ಬಾಬಿನ ಸಂಖ್ಯೆ	ವಿವರಗಳು	ಉಪಬಾಬುಗಳ ಮೊಬಲಗು	ಮುಖ್ಯ ಬಾಬುಗಳ ಮೊಬಲಗು	ಷರಾ
	(ಬಿ) ಭಾರತದ ಹೊರಗಡೆ ಇರುವ ಯಾವುದೇ ವ್ಯವಹಾರದ ಬಗ್ಗೆ ಲಾಭಗಳು ಮತ್ತು ಅದಕ್ಕೆ ಸಂಬಂಧಪಟ್ಟ ಜಮೆಗಳು			ಅಡಿ ಟಿಪ್ಪಣಿ (2)ನ್ನು ನೋಡಿ
	(ಸಿ) ಭಾರತದ ಹೊರಗಡೆಯ ಹೂಡಿಕೆಗಳಿಂದ ವಿದೇಶೀ ಬ್ಯಾಂಕಿಂಗ್ ಕಂಪನಿಗಳ ಆದಾಯ			ಅಡಿ ಟಿಪ್ಪಣಿ (2)ನ್ನು ನೋಡಿ
	(ಡಿ)(i) ಬಂಡವಾಳ ವೆಚ್ಚ ಮತ್ತು ಬಂಡವಾಳ ನಷ್ಟಗಳು (ಆದಾಯ ತೆರಿಗೆಗಾಗಿ) ಇಳಿತಾಯವನ್ನು ಅವಕಾಶ ಮಾಡಿಕೊಟ್ಟಿಲ್ಲದಂಥ ಬಂಡವಾಳ ಆಸ್ತಿಗಳ ಮಾರಾಟದ ಬಗ್ಗೆ ನಷ್ಟಗಳನ್ನು ಹೊರತುಪಡಿಸಿ);			
	(ii) ಭಾರತದ ಹೊರಗಡೆ ಇರುವ ಯಾವುದೇ ವ್ಯವಹಾರದ ಬಗ್ಗೆ ನಷ್ಟಗಳು -			
	- ಇವುಗಳನ್ನು ಹೊರತುಪಡಿಸಿ ಪ್ರಕಟಪಡಿಸಿದ ಅಥವಾ ಬಹಿರಂಗಪಡಿಸಿದ ಮೀಸಲುಗಳಿಗೆ ನೇರವಾಗಿ ಖರ್ಚು ಹಾಕಿದ ವೆಚ್ಚ ಅಥವಾ ನಷ್ಟಗಳು (ಯಾವುದಾದರೂ ಇದ್ದರೆ ಅವು)			
	(ಇ) ವಿದೇಶೀ ಬ್ಯಾಂಕಿಂಗ್ ಕಂಪನಿಗಳ ಸಂದರ್ಭದಲ್ಲಿ, ಭಾರತದ ವ್ಯವಹಾರಕ್ಕೆ ಹಂಚಬಹುದಾದ ಕೇಂದ್ರ ಕಚೇರಿಯ ಪ್ರಮಾಣಾನುಸಾರ ಆಡಳಿತಾತ್ಮಕ (ಮೇಲಾಡಳಿತ) ವೆಚ್ಚಗಳು.			ಅಡಿ ಟಿಪ್ಪಣಿ (3)ನ್ನು ನೋಡಿ
	(ಎಫ್) ಲೆಕ್ಕಕ್ಕೆ ಸೇರಿಸಿದ್ದರೆ ಹಿಂದಿನ ಲೆಕ್ಕದ ವರ್ಷಗಳಿಗಾಗಿ ಸಂದಾಯ ಮಾಡಿದ ನೇರ ತೆರಿಗೆಯ ಯಾವುದೇ ಹೆಚ್ಚಳದ ಮರುಪಾವತಿ ಮತ್ತು ಬೋನಸ್ಸು ಇಳಿತಾಯ ಅಥವಾ ಅಭಿವೃದ್ಧಿ ಸೋಡಿಗಿ ಸಂಬಂಧಪಟ್ಟಂತೆ ಹಿಂದಿನ ವರ್ಷಗಳ ಹೆಚ್ಚಳ ವ್ಯವಸ್ಥೆ ಯಾವುದಾದರೂ ಇದ್ದರೆ ಅದು.			ಅಡಿ ಟಿಪ್ಪಣಿ (2)ನ್ನು ನೋಡಿ
	(ಜಿ) ಸರ್ಕಾರವು ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೂಲಕ ಸ್ಥಾಪಿತವಾದ ಯಾವುದೇ ನಿಗಮಿತ ನಿಕಾಯವು ಅಥವಾ ನಿರ್ದಿಷ್ಟಪಡಿಸಿದ ಉದ್ದೇಶಗಳಿಗಾಗಿ ನೇರವಾಗಿಯೇ ಆಗಲಿ ಅಥವಾ ಯಾವುದೇ ಏಜೆನ್ಸಿಯ ಮುಖಾಂತರವೇ ಆಗಲಿ ಕೊಟ್ಟಿರಲಿ ಮತ್ತು ಯಾವುದರ ಉತ್ಪತ್ತಿಗಳನ್ನು ಅಂಥ ಉದ್ದೇಶಗಳಿಗಾಗಿ ಮೀಸಲಾಗಿರಿಸಲಾಗಿದೆಯೋ, ಆ ಉತ್ಪತ್ತಿಗಳನ್ನು ಬಜೆಟ್ ಅನುದಾನಗಳ ಮೂಲಕ ಯಾವುದೇ ಇತರ ಏಜೆನ್ಸಿಯ ಮೂಲಕ ಕೊಟ್ಟ ನಗದು ಸಹಾಯಧನ ಯಾವುದಾದರೂ ಇದ್ದರೆ ಅದು			ಅಡಿ ಟಿಪ್ಪಣಿ (2)ನ್ನು ನೋಡಿ
	ಬಾಬು ಸಂಖ್ಯೆ 6ರ ಒಟ್ಟು ಮೊತ್ತ	ರೂ.-----		
7.	ಬೋನಸ್ಸಿನ ಉದ್ದೇಶಗಳಿಗಾಗಿ ಒಟ್ಟು ಲಾಭಗಳು (ಬಾಬು ಸಂಖ್ಯೆ 6ನ್ನು ಕಳೆದು ಬಾಬು ಸಂಖ್ಯೆ 5)		ರೂ. -----	

ವಿವರಣೆ:- 3ನೇ ಬಾಬಿನ (ಬಿ) ಉಪಬಾಬಿನಲ್ಲಿ, “ಅನುಮೋದಿತ ಉಪದಾನ ನಿಧಿ” ಇದು ಆದಾಯ ತೆರಿಗೆ ಅಧಿನಿಯಮದ 2ನೇ ಪ್ರಕರಣದ (5)ನೇ ಖಂಡದಲ್ಲಿ ಅದಕ್ಕೆ ಕೊಟ್ಟಿರುವಂಥದೇ ಅರ್ಥವನ್ನು ಹೊಂದಿರುತ್ತದೆ.

ಅಡಿ ಟಿಪ್ಪಣಿಗಳು:

(1) ಲಾಭ ಮತ್ತು ನಷ್ಟದ ಲೆಕ್ಕಕ್ಕೆ ಹೊರಿಸಿದ್ದರೆ ಮತ್ತು ಅಷ್ಟರಮಟ್ಟಿಗೆ

(2) ಲಾಭ ಮತ್ತು ನಷ್ಟದ ಲೆಕ್ಕಕ್ಕೆ ಜಮೆ ಮಾಡಿದ್ದರೆ ಮತ್ತು ಅಷ್ಟರಮಟ್ಟಿಗೆ

(3) ಸಮಗ್ರ ವಿಶ್ಲವ್ಯಾಪಿ ಒಟ್ಟು ಲಾಭಕ್ಕೆ (ಮೇಲೆ ಹೇಳಿದ ಬಾಬು ಸಂ.2ರಲ್ಲಿದ್ದಂತೆ ಮಾತ್ರ ಹೊಂದಾಣಿಕೆ ಮಾಡಿದ ಒಟ್ಟುಗೂಡಿಸಿದ ಲಾಭ ಮತ್ತು ನಷ್ಟದ ಲೆಕ್ಕದ ಪ್ರಕಾರ) ಭಾರತದ ಒಟ್ಟು ಲಾಭ (ಬಾಬಿನ ಸಂಖ್ಯೆ 7)ದ ಪ್ರಮಾಣಾನುಸಾರ.

ಎರಡನೇ ಅನುಸೂಚಿ

[4 (ಬಿ) ಪ್ರಕರಣವನ್ನು ನೋಡಿ]

ಒಟ್ಟು ಲಾಭದ ಗಣನೆ

- - - - - ರಂದು ಕೊನೆಗೊಳ್ಳುವ ಲೆಕ್ಕದ ವರ್ಷ

ಬಾಬು ಸಂಖ್ಯೆ	ವಿವರಗಳು	ಉಪಬಾಬುಗಳ ಮೊಬಲಗು	ಮುಖ್ಯ ಬಾಬುಗಳ ಮೊಬಲಗು	ಷರಾ
		ರೂಪಾಯಿಗಳು	ರೂಪಾಯಿಗಳು	
1.	ಲಾಭ ಮತ್ತು ನಷ್ಟದ ಲೆಕ್ಕದ ಪ್ರಕಾರ ನಿವ್ವಳ ಲಾಭ			
2.	(ಎ) ನೌಕರರಿಗೆ ಬೋನಸು (ಬಿ) ಇಳಿತಾಯ (ಸಿ) ಹಿಂದಿನ ಲೆಕ್ಕದ ವರ್ಷಗಳಿಗಾಗಿನ ವ್ಯವಸ್ಥೆ (ಯಾವುದಾದರೂ ಇದ್ದರೆ ಅದನ್ನು) ಒಳಗೊಂಡು, ನೇರ ತೆರಿಗೆಗಳು (ಡಿ) ಅಭಿವೃದ್ಧಿ ಸೋಡಿ /ಹೂಡಿಕೆ ರಿಯಾಯಿತಿ/ ಅಭಿವೃದ್ಧಿ ರಿಯಾಯಿತಿ ಮೀಸಲು. (ಇ) ಯಾವುದೇ ಇತರ ಮೀಸಲುಗಳು - - ಇವುಗಳಿಗಾಗಿನ ವ್ಯವಸ್ಥೆಯನ್ನು ಪುನಃ ಸೇರಿಸಿ. ಬಾಬು ಸಂಖ್ಯೆ 2 ರ ಒಟ್ಟು ಮೊತ್ತ			ಅಡಿ ಟಿಪ್ಪಣಿ (1)ನ್ನು ನೋಡಿ ಅಡಿ ಟಿಪ್ಪಣಿ (1)ನ್ನು ನೋಡಿ
3.	(ಎ) ಹಿಂದಿನ ಲೆಕ್ಕದ ವರ್ಷಗಳಿಗೆ ಸಂಬಂಧಿಸಿದಂತೆ ನೌಕರರಿಗೆ ಸಂದಾಯ ಮಾಡಿದ ಬೋನಸ್ಸು (ಎಎ) (i) ಅನುಮೋದಿತ ಉಪದಾನ ನಿಧಿಗೆ ಸಂದಾಯ ಮಾಡಿದ ಅಥವಾ ಅದಕ್ಕೆ ಸಂದಾಯ ಮಾಡುವುದಕ್ಕಾಗಿ ವ್ಯವಸ್ಥೆ ಮಾಡಿದ ಮೊಬಲಗು ಯಾವುದಾದರೂ ಇದ್ದರೆ ಅದು; ಮತ್ತು (ii) ನೌಕರರಿಗೆ ಅವರು ನಿವೃತ್ತಿ ಆದ ಮೇಲೆ ಅಥವಾ ಯಾವುದೇ ಕಾರಣಕ್ಕಾಗಿ ಅವರ ನಿಯೋಜನೆಯನ್ನು ಕೊನೆಗೊಳಿಸಿದ ಮೇಲೆ ವಾಸ್ತವವಾಗಿ ಸಂದಾಯ ಮಾಡಿದ ಮೊಬಲಗು - - ಇವುಗಳ ಒಟ್ಟು ಮೊತ್ತಕ್ಕಿಂತ ಹೆಚ್ಚಿಗೆಯಾಗಿ ನಿಯೋಜಿತರಿಗೆ ಸಂದಾಯ ಮಾಡಿದ ಅಥವಾ ಸಂದಾಯ ಮಾಡಬೇಕಾದ ಉಪದಾನಕ್ಕೆ ಸಂಬಂಧಿಸಿದಂತೆ ಖರ್ಚು ಹಾಕಿದ ಮೊಬಲಗು. (ಬಿ) ಆದಾಯ ತೆರಿಗೆಗಾಗಿ ಅಂಗೀಕಾರಾರ್ಹವಾದ ಮೊಬಲಗಿಗಿಂತ ಹೆಚ್ಚಿಗೆ ಕೊಟ್ಟ ದೇಣಿಗೆಗಳು. (ಸಿ) ಲೆಕ್ಕದ ವರ್ಷದಲ್ಲಿ ಆದಾಯ ತೆರಿಗೆ ಅಧಿನಿಯಮದ 280 ಡಿ ಪ್ರಕರಣದ ಉಪಬಂಧಗಳ ಮೇರೆಗೆ ಬಾಕಿಯಾದ ಯಾವುದೇ ವರ್ಷಾಶನ ಅಥವಾ ಸಂದಾಯ ಮಾಡಿದ ಯಾವುದೇ ವರ್ಷಾಶನದ ಪರಿವರ್ತಿತ ಮೌಲ್ಯ. (ಡಿ) ಬಂಡವಾಳ ವೆಚ್ಚ (ನೇರ ತೆರಿಗೆಗಳಿಗೆ ಸಂಬಂಧಪಟ್ಟಂತೆ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ಇಳಿತಾಯವೆಂದು ಅವಕಾಶ ಮಾಡಿಕೊಟ್ಟಿರುವಂಥ ವೈಜ್ಞಾನಿಕ ಸಂಶೋಧನೆಯ ಮೇಲಣ ಬಂಡವಾಳ ವೆಚ್ಚವನ್ನು ಹೊರತುಪಡಿಸಿ)	ರೂ.-----		ಅಡಿ ಟಿಪ್ಪಣಿ (1)ನ್ನು ನೋಡಿ

ಬಾಬು ಸಂಖ್ಯೆ	ವಿವರಗಳು	ಉಪಬಾಬುಗಳ ಮೊಬಲಗು	ಮುಖ್ಯ ಬಾಬುಗಳ ಮೊಬಲಗು	ಷರಾ
4.	<p>ಮತ್ತು ಬಂಡವಾಳ ನಷ್ಟಗಳು (ಆದಾಯ ತೆರಿಗೆ ಅಥವಾ ಕೃಷಿ ಆದಾಯ ತೆರಿಗೆಗಾಗಿ ಇಳಿತಾಯಕ್ಕೆ ಅವಕಾಶ ಮಾಡಿಕೊಟ್ಟಿರುವಂಥ ಬಂಡವಾಳ ಆಸ್ತಿಗಳ ಮಾರಾಟದ ಬಗ್ಗೆ ನಷ್ಟಗಳನ್ನು ಹೊರತುಪಡಿಸಿ)</p> <p>(ಇ) ಭಾರತದ ಹೊರಗಡೆ ಇರುವ ಯಾವುದೇ ವ್ಯವಹಾರದ ಬಗ್ಗೆ ನಷ್ಟಗಳು ಅಥವಾ ಅದಕ್ಕೆ ಸಂಬಂಧಪಟ್ಟಂತೆ ವೆಚ್ಚ ಇವುಗಳಿಗಾಗಿನ ವ್ಯವಸ್ಥೆಯನ್ನು ಪುನಃ ಸೇರಿಸಿ ಬಾಬು ಸಂಖ್ಯೆ 3 ರ ಒಟ್ಟು ಮೊತ್ತ</p> <p>(i) ಬಂಡವಾಳ ಜಮೆಗಳು ಮತ್ತು ಬಂಡವಾಳ ಲಾಭಗಳು (ಆದಾಯ ತೆರಿಗೆ ಅಥವಾ ಕೃಷಿ ಆದಾಯ ತೆರಿಗೆಗಾಗಿ ಇಳಿತಾಯಕ್ಕೆ ಅವಕಾಶಮಾಡಿಕೊಟ್ಟಿಲ್ಲದೆ ಇರುವಂಥ ಬಂಡವಾಳ ಆಸ್ತಿಗಳ ಮಾರಾಟದ ಬಗ್ಗೆ ಲಾಭಗಳನ್ನೂ ಒಳಗೊಂಡು)</p> <p>(ii) ಭಾರತದ ಹೊರಗಡೆ ಇರುವ ಯಾವುದೇ ವ್ಯವಹಾರದ ಬಗ್ಗೆ ಲಾಭಗಳು ಮತ್ತು ಅದಕ್ಕೆ ಸಂಬಂಧಪಟ್ಟ ಜಮೆಗಳು;</p> <p>(iii) ಭಾರತದ ಹೊರಗಡೆ ಮಾಡಿದ ಹೂಡಿಕೆಗಳಿಂದ ಬಂದ ವಿದೇಶೀ ವ್ಯಾಪಾರ ಸಂಸ್ಥೆಗಳ ಆದಾಯ - ಇವುಗಳನ್ನು ಹೊರತುಪಡಿಸಿ ಮಿಸಲುಗಳಿಗೆ ನೇರವಾಗಿ ಜಮೆ ಮಾಡಿದ ಆದಾಯ, ಲಾಭಗಳು ಅಥವಾ ಗಳಿಕೆಗಳು (ಯಾವುದಾದರೂ ಇದ್ದರೆ ಅದು) ಇವುಗಳನ್ನು ಸಹ ಸೇರಿಸಿ. ಬಾಬು ಸಂ.4ರ ನಿವ್ವಳ ಒಟ್ಟು ಮೊತ್ತ</p>	ರೂ. -----		
5.	ಒಟ್ಟು ಮೊತ್ತ ಬಾಬು ಸಂಖ್ಯೆಗಳು 1,2,3 ಮತ್ತು 4 ಇವುಗಳು	ರೂ.-----		
6.	ಕಳೆಯಿರಿ:	ರೂ.ಗಳು-----		
	<p>(ಎ) ಬಂಡವಾಳ ಜಮೆಗಳು ಮತ್ತು ಬಂಡವಾಳ ಲಾಭಗಳು (ಆದಾಯ ತೆರಿಗೆ ಅಥವಾ ಕೃಷಿ ಆದಾಯ ತೆರಿಗೆಗಾಗಿ ಇಳಿತಾಯಕ್ಕೆ ಅವಕಾಶ ಮಾಡಿಕೊಟ್ಟಿರುವಂಥ ಆಸ್ತಿಗಳ ಮಾರಾಟದ ಬಗ್ಗೆ ಲಾಭಗಳನ್ನು ಹೊರತುಪಡಿಸಿ)</p> <p>(ಬಿ) ಭಾರತದ ಹೊರಗಡೆ ಇರುವ ಯಾವುದೇ ವ್ಯವಹಾರದ ಬಗ್ಗೆ ಲಾಭಗಳು ಮತ್ತು ಅದಕ್ಕೆ ಸಂಬಂಧಪಟ್ಟ ಜಮೆಗಳು</p> <p>(ಸಿ) ಭಾರತದ ಹೊರಗಡೆ ಮಾಡಿದ ಹೂಡಿಕೆಗಳಿಂದ ವಿದೇಶೀ ವ್ಯಾಪಾರಿ ಸಂಸ್ಥೆಗಳ ಆದಾಯ</p> <p>(ಡಿ) (i) ಬಂಡವಾಳ ವೆಚ್ಚ ಮತ್ತು ಬಂಡವಾಳ ನಷ್ಟಗಳು (ಆದಾಯ ತೆರಿಗೆ ಅಥವಾ ಕೃಷಿ ಆದಾಯ ತೆರಿಗೆಗಾಗಿ ಇಳಿತಾಯಕ್ಕೆ ಅವಕಾಶಮಾಡಿಕೊಟ್ಟಿಲ್ಲದೆ ಇರುವಂಥ ಬಂಡವಾಳ ಆಸ್ತಿಗಳ ಮಾರಾಟದ ಬಗ್ಗೆ ನಷ್ಟಗಳನ್ನು ಹೊರತುಪಡಿಸಿ)</p> <p>(ii) ಭಾರತದ ಹೊರಗಡೆ ಇರುವ ಯಾವುದೇ ವ್ಯವಹಾರದ ಬಗ್ಗೆ ನಷ್ಟಗಳು - ಇವುಗಳನ್ನು ಹೊರತುಪಡಿಸಿ ಮಿಸಲುಗಳಿಗೆ ನೇರವಾಗಿ ಖರ್ಚು ಹಾಕಿದ ವೆಚ್ಚ ಅಥವಾ ನಷ್ಟಗಳು (ಯಾವುದಾದರೂ ಇದ್ದರೆ ಅದು)</p> <p>(ಇ) ವಿದೇಶೀ ವ್ಯಾಪಾರ ಸಂಸ್ಥೆಗಳ ಸಂದರ್ಭದಲ್ಲಿ ಭಾರತದ ವ್ಯವಹಾರಕ್ಕೆ ಹಂಚಿಬಹುದಾದ ಕೇಂದ್ರ ಕಚೇರಿಯ ಪ್ರಮಾಣಾನುಸಾರ ಆಡಳಿತಾತ್ಮಕ (ಮೇಲಾಡಳಿತ) ವೆಚ್ಚಗಳು</p>			<p>ಅಡಿ ಟಿಪ್ಪಣಿ (2)ನ್ನು ನೋಡಿ</p> <p>ಅಡಿ ಟಿಪ್ಪಣಿ (2)ನ್ನು ನೋಡಿ</p> <p>ಅಡಿ ಟಿಪ್ಪಣಿ (2)ನ್ನು ನೋಡಿ</p> <p>ಅಡಿ ಟಿಪ್ಪಣಿ (3)ನ್ನು ನೋಡಿ</p>

ಬಾಬು ಸಂಖ್ಯೆ	ವಿವರಗಳು	ಉಪಬಾಬುಗಳ ಮೊಬಲಗು	ಮುಖ್ಯ ಬಾಬುಗಳ ಮೊಬಲಗು	ಷರಾ
7.	<p>(ಎಫ್) ಲೆಕ್ಕದಲ್ಲಿ ಸೇರಿಸಿದ್ದರೆ ಹಿಂದಿನ ಲೆಕ್ಕದ ವರ್ಷಗಳಿಗಾಗಿ ಸಂದಾಯ ಮಾಡಿದ ಯಾವುದೇ ನೇರ ತೆರಿಗೆಯ ಮರುಪಾವತಿ ಮತ್ತು ಬೋನಸ್, ಇಳಿತಾಯ, ತೆರಿಗೆ ವಿಧಿಸುವಿಕೆ ಅಥವಾ ಅಭಿವೃದ್ಧಿ ಸೋಡಿ ಅಥವಾ ಅಭಿವೃದ್ಧಿ ಇವುಗಳಿಗೆ ರಿಯಾಯಿತಿ ಸಂಬಂಧಪಟ್ಟಂತೆ ಹಿಂದಿನ ಲೆಕ್ಕದ ವರ್ಷಗಳ ಹೆಚ್ಚಳ ವ್ಯವಸ್ಥೆ ಯಾವುದಾದರೂ ಇದ್ದರೆ ಅದು.</p> <p>(ಜಿ) ಸರ್ಕಾರ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೂಲಕ ಸ್ಥಾಪಿತವಾದ ಯಾವುದೇ ನಿಗಮಿತ ನಿಕಾಯವು ಅಥವಾ ನಿರ್ದಿಷ್ಟಪಡಿಸಿದ ಉದ್ದೇಶಗಳಿಗಾಗಿ ನೇರವಾಗಿಯೇ ಆಗಲಿ ಅಥವಾ ಯಾವುದೇ ಏಜೆನ್ಸಿಯ ಮುಖಾಂತರವೇ ಆಗಲಿ ಕೊಟ್ಟಿರುವಲ್ಲಿ ಮತ್ತು ಯಾವುದರ ಉತ್ಪತ್ತಿಗಳನ್ನು ಅಂಥ ಉದ್ದೇಶಗಳಿಗಾಗಿ ಮೀಸಲಾಗಿರಿಸಲಾಗಿದೆಯೋ ಆ ಉತ್ಪತ್ತಿಗಳನ್ನು ಬಜೆಟ್ ಅನುದಾನಗಳ ಮೂಲಕ ಯಾವುದೇ ಇತರ ಏಜೆನ್ಸಿಯ ಮೂಲಕ ಕೊಟ್ಟಿ ನಗದು ಸಹಾಯಧನ ಯಾವುದಾದರೂ ಇದ್ದರೆ ಅದು.</p> <p>ಬಾಬು ಸಂಖ್ಯೆ 6ರ ಒಟ್ಟು ಮೊತ್ತ ಬೋನಸ್‌ನ ಉದ್ದೇಶಗಳಿಗಾಗಿ ಒಟ್ಟು ಲಾಭಗಳು (ಬಾಬು ಸಂಖ್ಯೆ 6ನ್ನು ಕಳೆದು ಬಾಬು ಸಂಖ್ಯೆ 5)</p>	ರೂ.ಗಳು.----- ರೂ.ಗಳು -----		ಅಡಿ ಟಿಪ್ಪಣಿ (2)ನ್ನು ನೋಡಿ

ವಿವರಣೆ: -3ನೇ ಬಾಬಿನ (ಎಎ) ಉಪಬಾಬಿನಲ್ಲಿ “ಅನುಮೋದಿತ ಉಪದಾನ ನಿಧಿ” ಇದು ಆದಾಯ ತೆರಿಗೆ ಅಧಿನಿಯಮದ 2ನೇ ಪ್ರಕರಣದ (5)ನೇ ಖಂಡದಲ್ಲಿ ಅದಕ್ಕೆ ಕೊಟ್ಟಿರುವಂಥದೇ ಅರ್ಥವನ್ನು ಹೊಂದಿರುತ್ತದೆ.

ಅಡಿ ಟಿಪ್ಪಣಿಗಳು:-

- (1) ಲಾಭ ಮತ್ತು ನಷ್ಟದ ಲೆಕ್ಕಕ್ಕೆ ಹೊರಿಸಿದ್ದರೆ ಮತ್ತು ಅಷ್ಟರಮಟ್ಟಿಗೆ
- (2) ಲಾಭ ಮತ್ತು ನಷ್ಟದ ಲೆಕ್ಕಕ್ಕೆ ಜಮೆ ಮಾಡಿದ್ದರೆ ಮತ್ತು ಅಷ್ಟರಮಟ್ಟಿಗೆ
- (3) ಸಮಗ್ರ ವಿಶ್ಲಷ್ಯಾಪೀ ಒಟ್ಟು ಲಾಭಕ್ಕೆ (ಮೇಲೆ ಹೇಳಿದ ಬಾಬು ಸಂಖ್ಯೆ 2ರಲ್ಲಿದ್ದಂತೆ ಮಾತ್ರ ಹೊಂದಾಣಿಕೆ ಮಾಡಿದ ಒಟ್ಟು ಗೂಡಿಸಿದ ಲಾಭ ಮತ್ತು ನಷ್ಟದ ಲೆಕ್ಕದ ಪ್ರಕಾರ) ಭಾರತದ ಒಟ್ಟು ಲಾಭ (ಬಾಬಿನ ಸಂಖ್ಯೆ 7)ದ ಪ್ರಮಾಣಾನುಸಾರ.

ಮೂರನೇ ಅನುಸೂಚಿ

[6 (ಡಿ) ಪ್ರಕರಣವನ್ನು ನೋಡಿ]

ಬಾಬು ಸಂಖ್ಯೆ	ನಿಯೋಜಕನ ಪ್ರವರ್ಗ	ಕಳೆಯ ಬೇಕಾದ ಇನ್ನೂ ಹೆಚ್ಚಿನ ಮೊತ್ತಗಳು
(1)	(2)	(3)
1	ಬ್ಯಾಂಕಿಂಗ್ ಕಂಪನಿಯನ್ನು ಹೊರತುಪಡಿಸಿ ಇತರ ಕಂಪನಿ	<p>(i) ಯಾವ ವಾಸ್ತವಿಕ ದರದಲ್ಲಿ ಲಾಭಾಂಶಗಳನ್ನು ಸಂದಾಯ ಮಾಡಬೇಕಾಗಿದೆಯೋ ಆ ವಾಸ್ತವಿಕ ದರದಲ್ಲಿ ಲೆಕ್ಕ ಹಾಕಿದ ಲೆಕ್ಕದ ವರ್ಷಕ್ಕಾಗಿನ ಅದರ ಮೊದಲ ಹಕ್ಕಿನ ಷೇರು ಬಂಡವಾಳದ ಮೇಲೆ ಸಂದಾಯಮಾಡಬೇಕಾದ ಅಂಥ ಲಾಭಾಂಶಗಳು;</p> <p>(ii) ಲೆಕ್ಕದ ವರ್ಷದ ಪ್ರಾರಂಭದಲ್ಲಿರುವಂತೆ ಅದರ ಸಂದಾಯ ಮಾಡಿದ ಸಾಮಾನ್ಯ ಷೇರು ಬಂಡವಾಳದ ಶೇಕಡ 8.5 ರಷ್ಟು;</p> <p>(iii) ಹಿಂದಿನ ಲೆಕ್ಕದ ವರ್ಷದಿಂದ ಮುಂದಕ್ಕೆ ಒಯ್ಯಲಾದ ಯಾವುದೇ ಲಾಭಗಳನ್ನು ಒಳಗೊಂಡು ಆ ಲೆಕ್ಕದ ವರ್ಷದ ಪ್ರಾರಂಭದಲ್ಲಿರುವಂತೆ ಅದರ ಆಯವ್ಯಯ ಪಟ್ಟಿಯಲ್ಲಿ ತೋರಿಸಿದ ಅದರ ಮೀಸಲುಗಳ ಶೇಕಡಾ 6 ರಷ್ಟು: ಪರಂತು, ಆ ನಿಯೋಜಕನು ಕಂಪನಿಗಳ ಅಧಿನಿಯಮ, 1956 (1956ರ 1)ರ 591ನೇ ಪ್ರಕರಣದ ಅರ್ಥ ವ್ಯಾಪ್ತಿಯೊಳಗೆ ಒಂದು ವಿದೇಶಿ ಕಂಪನಿಯಾಗಿರುವಲ್ಲಿ ಈ ಬಾಬಿನ ಅಡಿಯಲ್ಲಿ ಕಳೆಯಬೇಕಾದ ಒಟ್ಟು ಮೊಬಲಗು, ಭಾರತದಲ್ಲಿ ಅದರ ಚಾಲ್ತಿ ಹೊಣೆಗಳ ಮೊಬಲಗನ್ನು ಕಳೆದ ತರುವಾಯ ಕೇಂದ್ರ ಕಚೇರಿಯು ಕೊಟ್ಟ ಯಾವುದೇ ಮುಂಗಡಕ್ಕಾಗಿಯಾಗಲಿ, ಅಥವಾ ಅದರ ಕೇಂದ್ರ ಕಚೇರಿಗೆ ಕಂಪನಿಯು ಸಂದಾಯಮಾಡಿದ ಯಾವುದೇ ಬಡ್ಡಿಗಾಗಿಯಾಗಲಿ) ಭಾರತದಲ್ಲಿ ಆ ಕಂಪನಿಯ ಸ್ಥಿರಾಸ್ತಿಗಳು ಮತ್ತು ಚಾಲ್ತಿ ಆಸ್ತಿಗಳ ಮೌಲ್ಯದ ಒಟ್ಟು ಮೊತ್ತದ ಮೇಲೆ ಶೇಕಡಾ 8.5 ರಷ್ಟಾಗಿರತಕ್ಕದ್ದು.</p>
2.	ಬ್ಯಾಂಕಿಂಗ್ ಕಂಪನಿ - - -	<p>(i) ಯಾವ ದರದಲ್ಲಿ ಲಾಭಾಂಶಗಳನ್ನು ಸಂದಾಯ ಮಾಡಬೇಕಾಗಿದೆಯೋ ಆ ದರದಲ್ಲಿ ಲೆಕ್ಕ ಹಾಕಿದ ಲೆಕ್ಕದ ವರ್ಷಕ್ಕಾಗಿನ ಮೊದಲ ಹಕ್ಕಿನ ಷೇರು ಬಂಡವಾಳದ ಮೇಲೆ ಸಂದಾಯ ಮಾಡಬೇಕಾದ ಲಾಭಾಂಶಗಳು.</p> <p>(ii) ಆ ಲೆಕ್ಕದ ವರ್ಷದ ಪ್ರಾರಂಭದಲ್ಲಿರುವಂತೆ ಅದರ ಸಂದಾಯ ಮಾಡಿದ ಸಾಮಾನ್ಯ ಷೇರು ಬಂಡವಾಳದ ಶೇಕಡಾ 7.5ರಷ್ಟು</p> <p>(iii) ಹಿಂದಿನ ಲೆಕ್ಕದ ವರ್ಷದಿಂದ ಮುಂದಕ್ಕೆ ಒಯ್ಯಲಾದ ಯಾವುದೇ ಲಾಭಗಳನ್ನು ಒಳಗೊಂಡು ಆ ಲೆಕ್ಕವರ್ಷದ ಪ್ರಾರಂಭದಲ್ಲಿರುವಂತೆ ಅದರ ಆಯವ್ಯಯ ಪಟ್ಟಿಯಲ್ಲಿ ತೋರಿಸಿದ ಅದರ ಮೀಸಲುಗಳ ಶೇಕಡಾ 5ರಷ್ಟು</p> <p>(iv) ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಅದು -</p> <p>(ಎ) ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949 (1949ರ10)ರ 17ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ಮೀಸಲು ನಿಧಿಗೆ; ಅಥವಾ</p> <p>(ಬಿ) ಭಾರತ ರಿಸರ್ವ್‌ಬ್ಯಾಂಕು ಮೂಲಕ ಕೊಟ್ಟ ಯಾವುದೇ ನಿರ್ದೇಶನ ಅಥವಾ ಸಲಹೆಯ ಅನುಸರಣೆಯಲ್ಲಿ ಭಾರತದಲ್ಲಿನ ಯಾವುದೇ ಮೀಸಲುಗಳಿಗೆ</p>

(1)	(2)	(3)
		<p>- ಇವುಗಳಲ್ಲಿ ಯಾವುದು ಹೆಚ್ಚಿನದೋ ಅದಕ್ಕೆ ವರ್ಗಾವಣೆ ಮಾಡಿರುವಂಥ ಯಾವುದೇ ಮೊತ್ತ:</p> <p>ಪರಂತು, ಆ ಬ್ಯಾಂಕಿಂಗ್ ಕಂಪನಿಯು ಕಂಪನಿಗಳ ಅಧಿನಿಯಮ, 1956 (1956ರ 1)ರ 591ನೇ ಪ್ರಕರಣದ ಅರ್ಥ ವ್ಯಾಪ್ತಿಯೊಳಗೆ ವಿದೇಶಿ ಕಂಪನಿಯಾಗಿರುವಲ್ಲಿ ಈ ಬಾಬಿನ ಅಡಿಯಲ್ಲಿ ಕಳೆಯಬೇಕಾದ ಮೊಬಲಗು.</p>
		<p>(i) ಅದರ ಒಟ್ಟು ವಿಶ್ವವ್ಯಾಪಿ ಕಾರ್ಯಾರ್ಥನಿಧಿಗಳಿಗೆ ಭಾರತದಲ್ಲಿ ಅದರ ಒಟ್ಟು ಕಾರ್ಯಾರ್ಥನಿಧಿಗಳು ಅದರ ಒಟ್ಟು ಸಾಮಾನ್ಯ ಷೇರು ಬಂಡವಾಳಕ್ಕೆ ಅದು ಹೊಂದುವಂಥದೇ ಆದಂಥ ಮೊಬಲಗಿನ ಮೇಲೆ ಯಾವ ದರದಲ್ಲಿ ಅಂಥ ಲಾಭಾಂಶಗಳನ್ನು ಸಂದಾಯ ಮಾಡಬೇಕಾಗಿದೆಯೋ ಆ ದರದಲ್ಲಿ ಆ ಲೆಕ್ಕದ ವರ್ಷಕ್ಕಾಗಿ ಅದರ ಸಾಮಾನ್ಯ ಷೇರುದಾರರಿಗೆ ಸಂದಾಯ ಮಾಡಬೇಕಾದ ಲಾಭಾಂಶಗಳು.</p> <p>(ii) ಅದರ ವಿಶ್ವವ್ಯಾಪಿ ನಿಧಿಗಳಿಗೆ ಭಾರತದಲ್ಲಿ ಅದರ ಒಟ್ಟು ಕಾರ್ಯಾರ್ಥನಿಧಿಗಳು ಅದರ ಒಟ್ಟು ಸಂದಾಯ ಮಾಡಿದ ಸಾಮಾನ್ಯ ಬಂಡವಾಳಕ್ಕೆ ಅದೇ ಪ್ರಮಾಣವನ್ನು ಹೊಂದಿರುವಂಥ ಮೊಬಲಗಿನ ಶೇಕಡಾ 7.5 ರಷ್ಟು.</p> <p>(iii) ಅದರ ಸಮಗ್ರ ವಿಶ್ವವ್ಯಾಪಿ ಕಾರ್ಯಾರ್ಥನಿಧಿಗಳಿಗೆ ಭಾರತದಲ್ಲಿ ಅದರ ಒಟ್ಟು ಕಾರ್ಯಾರ್ಥನಿಧಿಗಳು ಹೊಂದಿರುವ ಹಾಗೆ ಅದರ ಒಟ್ಟು ಬಹಿರಂಗಪಡಿಸಿದ ಮೀಸಲುಗಳಿಗೆ ಅದೇ ಪ್ರಮಾಣವನ್ನು ಹೊಂದಿರುವಂಥ ಮೊಬಲಗಿನ ಶೇಕಡಾ</p>
5ರಷ್ಟು.		<p>(iv) ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949 (1949ರ 10)ರ 11ನೇ ಪ್ರಕರಣದ (2)ನೇ ಉಪಪ್ರಕರಣದ (ಬಿ) ಖಂಡದ (ii)ನೇ ಉಪಖಂಡದ ಮೇರೆಗೆ ಅಗತ್ಯಪಡಿಸಿದಂತೆ ಹಾಗೆ ರೇವಣಿ ಇಡಬೇಕಾದ ಮೊಬಲಗನ್ನು ಮೀರದ ಹಿಂದೆ ಹೇಳಿದ ಉಪಬಂಧಗಳ ಮೇರೆಗೆ ಭಾರತದ ರಿಸರ್ವ್ ಬ್ಯಾಂಕಿನಲ್ಲಿ ಯಾವ ಮೊತ್ತವನ್ನು ಆ ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಅದು ರೇವಣಿಯಲ್ಲಿಟ್ಟಿರುವುದೋ ಆ ಯಾವುದೇ ಮೊತ್ತ.</p>
3.	ನಿಗಮ	<p>(i) ಆ ಲೆಕ್ಕದ ವರ್ಷದ ಪ್ರಾರಂಭದಲ್ಲಿದ್ದಂತೆ ಅದರ ಸಂದಾಯಮಾಡಿದ ಬಂಡವಾಳದ ಶೇಕಡಾ 8.5ರಷ್ಟು.</p> <p>(ii) ಹಿಂದಿನ ಲೆಕ್ಕದ ವರ್ಷದಿಂದ ಮುಂದಕ್ಕೆ ಒಯ್ಯಲಾದ ಯಾವುದೇ ಲಾಭಗಳನ್ನು ಒಳಗೊಂಡು, ಆ ಲೆಕ್ಕದ ವರ್ಷದ ಪ್ರಾರಂಭದಲ್ಲಿದ್ದರೆ ಅದರ ಆಯವ್ಯಯ ಪಟ್ಟಿಯಲ್ಲಿ ತೋರಿಸಿರುವ ಅದರ ಮೀಸಲುಗಳು ಯಾವುದಾದರೂ ಇದ್ದರೆ ಅವುಗಳ ಶೇಕಡ 6 ರಷ್ಟು.</p>
4.	ಸಹಕಾರಿ ಸಂಘ	<p>(i) ಲೆಕ್ಕದ ವರ್ಷದ ಪ್ರಾರಂಭದಲ್ಲಿ ಅದರ ಲೆಕ್ಕದ ಪುಸ್ತಕಗಳಿಂದ ಕಂಡುಬರುವಂತೆ ಅದರ ಕಾರ್ಯಸಂಸ್ಥೆಯಲ್ಲಿ ಅಂಥ ಸಂಘವು ಹೂಡಿದ ಬಂಡವಾಳದ ಶೇಕಡಾ 8.5 ರಷ್ಟು.</p> <p>(ii) ತತ್ಕಾಲದಲ್ಲಿ ಜಾರಿಯಲ್ಲಿರುವ ಸಹಕಾರಿ ಸಂಘಗಳಿಗೆ ಸಂಬಂಧಪಟ್ಟ ಯಾವುದೇ ಕಾನೂನಿನ ಮೇರೆಗೆ ಮೀಸಲು ನಿಧಿಗೆ ಆ ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಒಯ್ಯಲಾಗಿರುವಂಥ ಮೊತ್ತ.</p>
5.	ಹಿಂದೆ ಹೇಳಿದ ಯಾವುದೇ ಪ್ರವರ್ಗಗಳಿಗೆ ಬಾರದಿರುವ ಯಾವನೇ ಇತರ ನಿಯೋಜಕ	<p>ಲೆಕ್ಕದ ವರ್ಷದ ಪ್ರಾರಂಭದಲ್ಲಿ ಅವನ ಲೆಕ್ಕದ ಪುಸ್ತಕಗಳಿಂದ ಕಂಡುಬಂದಂತೆ ಅವನ ಕಾರ್ಯಸಂಸ್ಥೆಯಲ್ಲಿ ಅವನು ಹೂಡಿರುವ ಬಂಡವಾಳದ ಶೇಕಡಾ 8.5 ರಷ್ಟು:</p>

(1)

(2)

(3)

ಪರಂತು, ಅಂಥ ನಿಯೋಜಕನು ಆದಾಯ ತೆರಿಗೆ ಅಧಿನಿಯಮದ XXII 'ಎ' ಅಧ್ಯಾಯವು ಅನ್ವಯಿಸುವಂಥ ವ್ಯಕ್ತಿಯಾಗಿರುವಲ್ಲಿ ಆ ಲೆಕ್ಕದ ವರ್ಷದಲ್ಲಿ ಆ ಅಧ್ಯಾಯದ ಉಪಬಂಧಗಳ ಮೇರೆಗೆ ಅವನು ಸಂದಾಯ ಮಾಡಬೇಕಾದ ರೇವಣಿಯನ್ನು ಸಹ ಕಳೆಯತಕ್ಕುದು:

ಮತ್ತೂ ಪರಂತು, ಅಂಥ ನಿಯೋಜಕನು ಫರ್ಮ್ ಆಗಿರುವಲ್ಲಿ, ಆ ಕಾರ್ಯಸಂಸ್ಥೆಯ ವ್ಯವಹಾರದ ನಿರ್ವಹಣೆಯಲ್ಲಿ ಭಾಗವಹಿಸಿದ ಎಲ್ಲಾ ಪಾಲುದಾರರಿಗೆ ಪರಿಶ್ರಮಧನದ ರೂಪದಲ್ಲಿ 6ನೇ ಪ್ರಕರಣದ (ಎ) ಖಂಡದ ಉಪಬಂಧಗಳಿಗೆ ಅನುಸಾರವಾಗಿ ಇಳಿತಾಯವನ್ನು ಕಳೆದ ತರುವಾಯ ಆ ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಆ ಕಾರ್ಯಸಂಸ್ಥೆಯಿಂದ ಅದು ಪಡೆದಿರುವ ನಿವ್ವಳ ಲಾಭಗಳ ಶೇಕಡಾ 25ಕ್ಕೆ ಸಮನಾದ ಮೊಬಲಗನ್ನು ಸಹ ಕಳೆಯತಕ್ಕುದು, ಆದರೆ ಪಾಲುದಾರಿಕೆ ಒಪ್ಪಂದವು ಬಾಯಿ ಮಾತಿನದೇ ಆಗಿರಲಿ ಅಥವಾ ಬರಹದಲ್ಲಿದ್ದುದೇ ಆಗಿರಲಿ ಆ ಪಾಲುದಾರಿಕೆ ಒಪ್ಪಂದವು ಯಾವನೇ ಅಂಥ ಪಾಲುದಾರನಿಗೆ ಪರಿಶ್ರಮಧನದ ಸಂದಾಯಕ್ಕಾಗಿ ಉಪಬಂಧಿಸಿರುವಲ್ಲಿ, ಮತ್ತು -

- (i) ಅಂಥ ಎಲ್ಲಾ ಪಾಲುದಾರರಿಗೆ ಸಂದಾಯ ಮಾಡಬೇಕಾದ ಒಟ್ಟು ಪರಿಶ್ರಮಧನವು ಸದರಿ ಶೇಕಡಾ 25ಕ್ಕಿಂತ ಕಡಿಮೆ ಇರುವಲ್ಲಿ, ಸಂದಾಯ ಮಾಡಬೇಕಾದ ಮೊಬಲಗು ಅಂಥ ಪ್ರತಿಯೊಬ್ಬ ಪಾಲುದಾರನಿಗೆ ನಲವತ್ತೆಂಟು ಸಾವಿರ ರೂಪಾಯಿಗಳ ಗರಿಷ್ಠ ಮೊಬಲಗಿಗೆ ಒಳಪಟ್ಟು; ಅಥವಾ
- (ii) ಅಂಥ ಎಲ್ಲಾ ಪಾಲುದಾರರಿಗೆ ಸಂದಾಯ ಮಾಡಬೇಕಾದ ಒಟ್ಟು ಪರಿಶ್ರಮಧನವು ಸದರಿ ಶೇಕಡಾ 25ಕ್ಕಿಂತ ಹೆಚ್ಚಾಗಿರುವಲ್ಲಿ, ಅಂಥ ಶೇಕಡಾವಾರು, ಅಥವಾ ಪ್ರತಿಯೊಬ್ಬ ಪಾಲುದಾರನಿಗೆ ನಲವತ್ತೆಂಟು ಸಾವಿರ ರೂಪಾಯಿಗಳ ದರದಲ್ಲಿ ಲೆಕ್ಕ ಹಾಕಿದ ಮೊಬಲಗು ಇವುಗಳಲ್ಲಿ ಯಾವುದು ಕಡಿಮೆಯೋ ಅದು ಇವುಗಳನ್ನು ಈ ಪರಂತುಕದ ಮೇರೆಗೆ ಕಳೆಯತಕ್ಕುದು.
- ಅದೂ ಅಲ್ಲದೆ, ಅಂಥ ನಿಯೋಜಕನು ಒಬ್ಬ ವ್ಯಕ್ತಿ ಅಥವಾ ಹಿಂದೂ ಅವಿಭಕ್ತ ಕುಟುಂಬವಾಗಿರುವಲ್ಲಿ -

- (i) 6ನೇ ಪ್ರಕರಣದ (ಎ) ಖಂಡದ ಉಪಬಂಧಗಳಿಗೆ ಅನುಸಾರವಾಗಿ ಇಳಿತಾಯವನ್ನು ಕಳೆದ ತರುವಾಯ ಆ ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಆ ಕಾರ್ಯಸಂಸ್ಥೆಯಿಂದ ಅಂಥ ನಿಯೋಜಕನು ಪಡೆದಿರುವ ನಿವ್ವಳ ಲಾಭಗಳ ಶೇಕಡಾ 25ಕ್ಕೆ ಸಮನಾದ ಮೊಬಲಗು; ಅಥವಾ
- (ii) ನಲವತ್ತೆಂಟು ಸಾವಿರ ರೂಪಾಯಿಗಳು

- ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಸಹ ಅಂಥ ನಿಯೋಜಕನು ಪರಿಶ್ರಮಧನದ ರೂಪದಲ್ಲಿ, ಕಳೆಯತಕ್ಕುದು. ಹಿಂದೆ ಹೇಳಿದ ಯಾವುದೇ ಬಾಬಿನ ಮೇರೆಗೆ ಕಳೆಯಬೇಕಾದ ಮೊತ್ತಗಳ ಜೊತೆಗೆ ಆ ಅಧಿನಿಯಮದ ಆರನೇ ಅನುಸೂಚಿಯ ಮೇರೆಗೆ ಮೀಸಲಿಗೆ ಲೆಕ್ಕದ ವರ್ಷಕ್ಕೆ ಸಂಬಂಧಿಸಿದಂತೆ ಲೈಸೆನ್ಸುದಾರನು ವಿನಿಯೋಗಿಸಲು ಅಗತ್ಯಪಡಿಸಲಾಗಿರುವಂಥ ಮೊತ್ತಗಳನ್ನು ಸಹ ಕಳೆಯತಕ್ಕುದು.

6. ಬಾಬು ಸಂಖ್ಯೆ 1 ಅಥವಾ
ಬಾಬು ಸಂಖ್ಯೆ 3 ಅಥವಾ
ಬಾಬು ಸಂಖ್ಯೆ 4 ಅಥವಾ
ಬಾಬು ಸಂಖ್ಯೆ 5 ರಲ್ಲಿ ಬರುವ ಮತ್ತು ವಿದ್ಯುಚ್ಛಕ್ತಿ (ಸರಬರಾಜು) ಅಧಿನಿಯಮ, 1948 (1948ರ 54)ರ ಅರ್ಥವ್ಯಾಪ್ತಿಯೊಳಗೆ ಲೈಸೆನ್ಸುದಾರನಾಗಿರುವ ಯಾವನೇ ನಿಯೋಜಕ.

ವಿವರಣೆ:- ಬಾಬು ಸಂಖ್ಯೆಗಳು 1 (iii), 2(iii) ಮತ್ತು 3(ii) ಇವುಗಳ ಎದುರಿನಲ್ಲಿ (3)ನೇ ಅಂಕಣದಲ್ಲಿ ಬರುವ “ಮೀಸಲುಗಳು” ಎಂಬ ಪದವು -

- (i) ಆಯವ್ಯಯ ಪಟ್ಟಿಗೆ ಅನುಸಾರವಾಗಿ ಸಂದಾಯ ಮಾಡಬಹುದಾದ ಯಾವುದೇ ನೇರ ತೆರಿಗೆಯ ಸಂದಾಯ;
 - (ii) 6ನೇ ಪ್ರಕರಣದ (ಎ) ಖಂಡದ ಉಪಬಂಧಗಳಿಗೆ ಅನುಸಾರವಾಗಿ ಅನುಮತಿಸಬಹುದಾದ ಯಾವುದೇ ಇಳಿತಾಯವನ್ನು ಭರಿಸುವುದು;
 - (iii) ಘೋಷಿಸಲಾಗಿರುವಂಥ ಲಾಭಾಂಶಗಳ ಸಂದಾಯ -
 - ಇವುಗಳ ಉದ್ದೇಶಕ್ಕಾಗಿ ಪ್ರತ್ಯೇಕವಾಗಿಟ್ಟ ಯಾವುದೇ ಮೊಬಲಗನ್ನು ಒಳಗೊಳ್ಳತಕ್ಕದ್ದಲ್ಲ, ಆದರೆ, ಅದು -
 - (ಎ) ಯಾವುದೇ ನೇರ ತೆರಿಗೆಯ ಸಂದಾಯದ ಉದ್ದೇಶಕ್ಕಾಗಿ ನಿರ್ದಿಷ್ಟ ಮೀಸಲೆಂದು ಪ್ರತ್ಯೇಕವಾಗಿ ತೆಗೆದಿಟ್ಟ ಈ ವಿವರಣೆಯ (i)ನೇ ಖಂಡದಲ್ಲಿ ಉಲ್ಲೇಖಿಸಿದ ಮೊಬಲಗಿಗಿಂತ ಹೆಚ್ಚಾಗಿರುವ ಯಾವುದೇ ಮೊಬಲಗು; ಮತ್ತು
 - (ಬಿ) 6ನೇ ಪ್ರಕರಣದ (ಎ) ಖಂಡದ ಉಪಬಂಧಗಳಿಗೆ ಅನುಸಾರವಾಗಿ ಅನುಮತಿಸಬಹುದಾದ ಮೊಬಲಗಿಗಿಂತ ಹೆಚ್ಚಿನ ಯಾವುದೇ ಇಳಿತಾಯವನ್ನು ಭರಿಸುವುದಕ್ಕಾಗಿ ಪ್ರತ್ಯೇಕವಾಗಿ ತೆಗೆದಿಟ್ಟ ಯಾವುದೇ ಮೊಬಲಗು
 - ಇವುಗಳನ್ನು ಒಳಗೊಳ್ಳತಕ್ಕದ್ದು.
-

ನಾಲ್ಕನೇ ಅನುಸೂಚಿ

[15 ಮತ್ತು 16ನೇ ಪ್ರಕರಣಗಳನ್ನು ನೋಡಿ]

ಈ ಅನುಸೂಚಿಯಲ್ಲಿ, ಎಲ್ಲಾ ನೌಕರರ ವಾರ್ಷಿಕ ಸಂಬಳ ಅಥವಾ ಅವರಿಗೆ ಸಂದಾಯ ಮಾಡಬಹುದಾದ ಮಜೂರಿಯ ಶೇಕಡಾ 8.33ಕ್ಕೆ ಸಮನಾದ ಬೋನಸ್‌ನ ಒಟ್ಟು ಮೊಬಲಗು 1,04,167 ರೂಪಾಯಿಗಳಾಗಿರುವುದಾಗಿ ಭಾವಿಸಲಾಗಿದೆ. ತದನುಸಾರವಾಗಿ ಎಲ್ಲಾ ನೌಕರರು, ಯಾವ ಗರಿಷ್ಠ ಬೋನಸ್‌ನ ಸಂದಾಯವನ್ನು ಪಡೆಯಲು ಹಕ್ಕುಳ್ಳವರಾಗಿರುವರೋ ಆ ಗರಿಷ್ಠ ಬೋನಸ್ಸು (ಆ ಎಲ್ಲಾ ನೌಕರರ ವಾರ್ಷಿಕ ಸಂಬಳ ಅಥವಾ ಮಜೂರಿಯ ಶೇಕಡಾ 20) 2,50,000 ರೂಪಾಯಿಗಳು ಆಗಿರುವುದು.

ವರ್ಷ	ಬೋನಸ್‌ಗಾಗಿ ಹಂಚಬಹುದಾದ ಲಭ್ಯವಿರುವ ಹೆಚ್ಚುವರಿಯ ಸಂದರ್ಭಾನುಸಾರ ಶೇಕಡ 60 ಅಥವಾ 67ಕ್ಕೆ ಸಮನಾದ ಮೊಬಲಗು	ಬೋನಸ್‌ಗಾಗಿ ಸಂದಾಯ ಮಾಡಬಹುದಾದ ಮೊಬಲಗು.	ಮುಂದಿನ ವರ್ಷಕ್ಕೆ ಒಯ್ಯಲಾದ ಇಡುವಿಕೆ ಅಥವಾ ವಜಾವಟ್ಟು	ಮುಂದಕ್ಕೆ ಒಯ್ಯಲಾದ ಒಟ್ಟು ಇಡುವಿಕೆ ಅಥವಾ ವಜಾವಟ್ಟು	
(1)	(2)	(3)	(4)	(5)	
	ರೂ	ರೂ.	ರೂ.	ರೂ.	
1	1,04,167	1,04,167**	ಇಲ್ಲ	ಇಲ್ಲ	(ವರ್ಷ)
2	6,35,000	2,50,000 *	ಇಡುವಿಕೆ 2,50,000 *	ಇಡುವಿಕೆ 2,50,000	(2)
3	2,20,000	2,50,000* (2ನೇ ವರ್ಷದಿಂದ 30,000 ಒಳಗೊಂಡು)	ಇಲ್ಲ	ಇಡುವಿಕೆ 2,20,000	(2)
4	3,75,000	2,50,000 *	ಇಡುವಿಕೆ 1,25,000	ಇಡುವಿಕೆ 2,20,000 1,25,000	(2) (4)
5	1,40,000	2,50,000 * (2ನೇ ವರ್ಷದಿಂದ 1,10,000 ಒಳಗೊಂಡು)	ಇಲ್ಲ	ಇಡುವಿಕೆ 1,10,000 1,25,000	(2) (4)
6	3,10,000	2,50,000	ಇಡುವಿಕೆ 60,000	ಇಡುವಿಕೆ ಇಲ್ಲ † 1,25,000 60,000	(2) (4) (6)
7	1,00,000	2,50,000 * (4ನೇ ವರ್ಷದಿಂದ 1,25,000 ಮತ್ತು 6ನೇ ವರ್ಷದಿಂದ 25,000 ಒಳಗೊಂಡು)	ಇಲ್ಲ	ಇಡುವಿಕೆ 35,000	(6)
8	ಇಲ್ಲ (ನಷ್ಟದ ಕಾರಣದಿಂದಾಗಿ)	1,04,167 ** (6ನೇ ವರ್ಷದಿಂದ 35,000 ಒಳಗೊಂಡು)	ವಜಾವಟ್ಟು 69,167	ವಜಾವಟ್ಟು 69,167	(8)
9	10,000	1,04,167**	ವಜಾವಟ್ಟು 94,167	ವಜಾವಟ್ಟು 69,167 94,167	(8) (9)

(1)	(2)	(3)	(4)	(5)
10	2,15,000	1,04,167 ** (8ನೇ ವರ್ಷದಿಂದ 69,167 ಮತ್ತು 9ನೇ ವರ್ಷದಿಂದ 41,666 ವಜಾವಿಟ್ಟು ಮಾಡಿದ ತರುವಾಯ)	ಇಲ್ಲ	ವಜಾವಿಟ್ಟು 52,501 (9)

ಟಿಪ್ಪಣಿಗಳು:-

*ಗರಿಷ್ಠ

†2ನೇ ವರ್ಷದಿಂದ ಇಟ್ಟು ಶಿಲ್ಕು 1,10,000 ರೂ.ಗಳು ರದ್ದಾಗುತ್ತದೆ.

**ಕನಿಷ್ಠ

* * * * *